



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೨೯, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೭, ಶಕವರ್ಷ, ೧೯೪೫) BENGALURU, FRIDAY, 29, SEPTEMBER, 2023(AASHWAYUJA , 07, SHAKAVARSHA, 1945)	ನಂ.೪೪೧ No. 441
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

ವಿಷಯ: ಶಿವಮೊಗ್ಗ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸಾಗರ ಉಪ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಸಾಗರ ಉಪಸಮಿತಿ ನಡವಳಿ ಸಂಖ್ಯೆ: ಸಿವಿಸಿ/ಉನೋಕಸಾ/2023-24 ದಿನಾಂಕ: 16-09-2023

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

1. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸಾಗರ ಉಪ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ:01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.

(೧)

2. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನ್ಯತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
3. ಈ ಕೆಳಕಂಡ ಸಾಗರ ಉಪ ನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ.	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ಉಪನೋಂದಣಿ ಕಛೇರಿ ಸಾಗರ	1-80

ಗಿರೀಶ ಎನ್ ಬಿಷ್ಣವಗೌಡರ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ ಆಯುಕ್ತರು
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಮತ್ತು ಸದಸ್ಯರು ಕೇಂದ್ರ ಮೌಲ್ಯಮಾಪನ ಸಮಿತಿ

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ, ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ *ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ "ಒಳಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.

(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.
(ii)	ಕೈಗಾರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ 80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

• **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನಾಸ ನಷ್ಟಕ್ಕೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು, ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾಪುಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಲೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ. (only basic rate); ಆಪಾರ್ಟ್‌ಮೆಂಟಿನ ಒಟ್ಟು ಮೌಲ್ಯ. = ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.
ಅನುಬಂಧ- 2 ರಲ್ಲಿಯ ಆಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.

11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಜಿಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಜಿಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ
ಸೂಪರ್ ಬಿಲ್ಡ್‌ಅಪ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಅಪ್ ಏರಿಯಾ
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಅಪ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.
ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-
ಅಥವಾ
ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)
 ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

ಕ್ರ.ಸಂ.	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ನಗರ ಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ	11518	10064	4300	3800

	ಮತ್ತು ಬಾಗಿಲುಗಳು				
6	ಕರಿ ಹೆಂಚು, ಮಣ್ಣಿನ ಮೇಲ್ಮೈ, ಕಡಪ ಸ್ಲ್ಯಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	6000	5200	3600	

- ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

2. ವಾಹನ ನಿಲ್ದಾಣ ದರಗಳು

ಕ್ರ. ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ವಾಣಿಯುಳ್ಳ	ಮೇಲ್ವಾಣಿ ರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.5%

3	7ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ವಪ್ ಏರಿಯಾದ ದರ ಮಾತ್ರ.
--	---

2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ – 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).
--	--

5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:


ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	 Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	

Group No	Special Amenities / Facilities /Benefits	✓ Mark
1	2	3
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್ಸ್/ಪ್ಲಾಟ್ಸ್/ವಿಲ್ಲಾ/ವಿಲ್ಲಾ‌ಮೆಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-2

ನಾಗರ ನಗರ ಸಭೆ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಘಂಟಾ ಓಣಿ	ಏರಿಕೆ ಓಣಿ	ಖಜೀನಾ ಫಲ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
1	1	33	6	ಸೊರಬ ರಸ್ತೆ -ರೈಲ್ವೆ ಗೇಟ್‌ನಿಂದ ಶಿವಮೊಗ್ಗ ಬೈಪಾಸ್ ರಸ್ತೆ ವರೆಗೆ	8500
2	1	33	8	ಶಿವಮೊಗ್ಗ- ಸೊರಬ ಬೈಪಾಸ್ ರಸ್ತೆ	8500
3	1	33	501..506.507.	ಚಂದ್ರಮಾವಿನ ಕೊಪ್ಪಲು	8750
4	1	33	502.503. 505.6.509. 508.510. 504.511	1 ನೇ 'ಎ' ಮುಖ್ಯ ರಸ್ತೆ -ಸಿದ್ದಲಿಂಗೇಶ್ವರ ಬಡಾವಣೆ	6500
5	1	33		ರತ್ನಮ್ಮ ಕೋಂ ಶಿನಪ್ಪ ಮಂಗಳಬೀಡು. ಸ.ನಂ.5/2.5/4.5/5.5/6.5/8.5/11.	5000
6	1	33		ಲಕ್ಷ್ಮಮ್ಮ ಕೋಂ ಗುತ್ಯಪ್ಪ ಮಂಗಳಬೀಡು. ಸ.ನಂ.7/1 , 7/2ಎ2 ಲೇ ಔಟ್	5000
7	1	33		ಮಂಗಳಬೀಡು ಸ.ನಂ:- 5/ಪಿ.&7/3 & 7/4 &7/5 &15/ಪಿ & 16/ಪಿ & 20. ಕೈಗಾರಿಕಾ ಏರಿಯಾ	12200
8	1	44	6	ಸೊರಬ ರಸ್ತೆ -ರೈಲ್ವೆ ಗೇಟ್‌ನಿಂದ ಶಿವಮೊಗ್ಗ ಬೈಪಾಸ್ ರಸ್ತೆ ವರೆಗೆ	8500
9	1	44	8	ಶಿವಮೊಗ್ಗ- ಸೊರಬ ಬೈಪಾಸ್ ರಸ್ತೆ	8500
10	1	44	501 & 502 & 505 ರಿಂದ 516	'ಎ' ಮುಖ್ಯ ರಸ್ತೆ -ಗೋಪಾಲಗೌಡ ನಗರ - 1-3 ಅಡ್ಡ ರಸ್ತೆಗಳು	5000
11	1	44		ಸುನಂದ ಕೋಂ ವೀರಪ್ಪಯ್ಯ.ಮಂಕೋಡು.ಸೊರಬ ರಸ್ತೆ ಸ.ನಂ.30/2.ಮತ್ತು 30/4	7000
12	1	44		ಎಸ್.ಎಂ.ಕುಮಾರ ಬಿನ್ ಮಲ್ಲಣ್ಣ ಗೋಪಾಲಗೌಡ ನಗರ ಮಂಕೋಡು ಸ.ನಂ.43 ಮತ್ತು 44	7000

13	1	44		ಕೆ.ನಾಗರಾಜ ಬಿನ್ ಗೊರಗ ಪೂಜಾರಿ ಮತ್ತು ಕೆ.ಎನ್.ಗುರುಮೂರ್ತಿ ಸಾಗರ ಸೊರಬ ಬೈಪಾಸ್ ರಸ್ತೆ ಮಂಗಳಬೀಸು. ಸ.ನಂ.16/3	8000
ಕ್ರ. ಸಂ	ಘಂಟಾ ಓಡಿ	ಃವಣಿಲವ ಓಡಿ	ಖಣಿಂಟ ಖಲ	ಓಂಟಇ	ನಿವೇಶನ ದರ (ಪ್ರತಿ ಚ. ಮೀ. ಗೆ)
14				ಮಂಗಳಬೀಸು ಇತರೆ	6000
15	1	44		ಮಂಕೋಡು ಸರ್ವೆ ನಂ.- 31/1 & 31/5 & 31/3 ಮತ್ತು 31/2	8000
16	2	50	6	ಸೊರಬ ರಸ್ತೆ-ರೈಲ್ವೆ ಗೇಟ್‌ನಿಂದ ಕೆಳದಿ ರಸ್ತೆ ವರೆಗೆ	11000
17	2	50	23	ಬೀಮನೇರಿ ರಸ್ತೆ	7000
18	2	50	138	ಎ.ಪಿ.ಎಮ್. ಸಿ ರಸ್ತೆ	7000
19	2	50	146	ಕಾಗೋಡು ರಂಗ ಮಂದಿರ ಎದುರು ಬಡಾವಣೆಗಳು	6000
20	2	50		ಮಂಗಳಬೀಸು.ಸ.ನಂ.2/6, 2/8, ಮತ್ತು 2/9	9000
21	2	50	501.502.504.505.506. 509.512.513.514.516. 518.519.521.	2ನೇ ಮುಖ್ಯ ರಸ್ತೆ - ಕಾಗೋಡು ರಂಗ ಮಂದಿರ ಎದುರು ಬಡಾವಣೆಗಳು	6000
22	2	50	503.507.508.510. 511. 515. 517.520	4 ನೇ ಮುಖ್ಯ ರಸ್ತೆ -ಕತ್ತಲೆ ಬಜಾರ್	4200
23	2	53	6	ಸೊರಬ ರಸ್ತೆ-ಬೈಪಾಸ್ ರಸ್ತೆಯಿಂದ ನಗರಸಭೆ ವ್ಯಾಪ್ತಿವರೆಗೆ	9000
24	2	53	23	ಬೀಮನೇರಿ ರಸ್ತೆ-ಕಾಗೋಡು ರಂಗ ಮಂದಿರ ಎದುರು ಬಡಾವಣೆಗಳು	6000
25	2	53	146	ಕಾಗೋಡು ರಂಗ ಮಂದಿರ ಎದುರು ಬಡಾವಣೆಗಳು	6000
26	2	53	501.502.506.507. 519.520.521	2ನೇ ಮುಖ್ಯ ರಸ್ತೆ -ಕತ್ತಲೆ ಬಜಾರ್	4200

27	2	53	503.504.505.508.509.510.511.512.513.514.515.516.517. 518.522.ರಿಂದ 553.ರ ವರೆಗೆ	4ನೇ ಮುಖ್ಯ ರಸ್ತೆ -ಜಿ.ಪಿ. ನಗರ ಸರ್ವೆ ನಂ: 25, 27 ಮಂಕೋಡು	6300
28	2	53		ಕೆ ಸುರೇಶ್ ಬಿನ್ ಕೆ ಎ ಕೃಷ್ಣಮೂರ್ತಿ ಮಂಕೋಡು ಸರ್ವೆ ನಂ 13/8. 13/9, 13/10 ಮತ್ತು 13/2,	7500
ಕ್ರ. ಸಂ	ಘಂಟುಳ ಓಣಿ	ಃವಣಿಲವ ಓಣಿ	ಖಣಿಂಱ ಖಲ	ಓಂಱಇ	ನಿವೇಶನ ದರ (ಪ್ರತಿ ಚ. ಮೀ. ಗೆ)
29	2	53		ಜಿ.ವಿ.ಗಡದಯ್ಯ ಸೊರಬ ರಸ್ತೆ ಮಂಕೋಡು ಸರ್ವೆನಂ.14/1 ಮತ್ತು 14/2	7500
30	2	53		ಕೆ.ಆರ್.ಉಮೇಶಮತ್ತು ಇತರರು ಸೊರಬ ರಸ್ತೆ ಮಂಕೋಡು ಸ.ನಂ.13/1.13/3.13/7.13/4.13/6.	7500
31	2	53		ಮಂಕೋಡು ಸ.ನಂ.23/3 ಮತ್ತು 24/8	8000
32				ಮಂಕೋಡು ಇತರೆ	7000
33	3	43	5	ಕೆಳದಿ ರಸ್ತೆ-ಸೊರಬ ರಸ್ತೆಯಿಂದ ಕಾರ್ಪೊರೇಷನ್ ಬ್ಯಾಂಕ್ ವರೆಗೆ	10000
34	3	43	7	ಸೂರನ ಗದ್ದೆ ರಸ್ತೆ	6000
35	3	43	16	ಈಳಿ ರಸ್ತೆ- ರಾಣಿ ಚೆನ್ನಮ್ಮ ಸರ್ಕಲ್‌ನಿಂದ ಎ.ಪಿ.ಎಂ.ಸಿ ವರೆಗೆ	7000
36	3	43	137	ಆಚಾರ ಕೇರಿ	4200
37	3	43	142	ಎ.ಪಿ.ಎಂ.ಸಿ ವಾಲ್ ರಸ್ತೆ	6000

38	3	43	501 ರಿಂದ 532 ರವರೆಗೆ & 534 ರಿಂದ 540 ವರೆಗೆ	ಆರ್.ಎಂ.ಸಿ. ಹಿಂಭಾಗದ ಬಡಾವಣೆ	6300
39	3	52	7	ಸೂರನಗದ್ದೆ ರಸ್ತೆ	6000
40	3	52	16	ಈಳಿ ರಸ್ತೆ - ಎ.ಪಿ.ಎಂ.ಸಿ ಯಿಂದ ನಗರಸಭೆ ವ್ಯಾಪ್ತಿವರೆಗೆ	6500
41	3	52	142 & 501 ರಿಂದ 539 ರ ವರೆಗೆ & 541	ಶ್ರೀಧರ ನಗರ ಸರ್ವೆ ನಂ.36 ರಸ್ತೆಗಳು	6300
42	4	36	5	ಕೆಳದಿ ರಸ್ತೆ-ಸೂರಬ ರಸ್ತೆಯಿಂದ ಕಾರ್ಪೊರೇಷನ್ ಬ್ಯಾಂಕ್ ವರೆಗೆ	10000
43	4	36	6	ಸೂರಬ ರಸ್ತೆ-ರೈಲ್ವೆ ಗೇಟ್‌ನಿಂದ ಕೆಳದಿ ರಸ್ತೆ ವರೆಗೆ	11000
ಕ್ರ. ಸಂ	ಘಂಟಾ ಓಡಿ	ಐವಡಿ ಅಪ ಓಡಿ	ಖಂಡಿತ ಫಲ	ಓಂಬಇ	ನಿವೇಶನ ದರ (ಪ್ರತಿ ಚ. ಮೀ. ಗೆ)
44	4	36	130	ಅರಮನೆಕೇರಿ ರಸ್ತೆ	4200
45	4	36	501 & 502.	1 ನೇ ಮುಖ್ಯ ರಸ್ತೆ	5000
46	4	38	5	ಕೆಳದಿ ರಸ್ತೆ-ಸೂರಬ ರಸ್ತೆಯಿಂದ ಕಾರ್ಪೊರೇಷನ್ ಬ್ಯಾಂಕ್ ವರೆಗೆ	10000
47	4	38	6	ಸೂರಬ ರಸ್ತೆ-ರೈಲ್ವೆ ಗೇಟ್‌ನಿಂದ ಕೆಳದಿ ರಸ್ತೆ ವರೆಗೆ	11000
48	4	38	137	ಆಚಾರಕೇರಿ	4200
49	4	38	138	ಎ.ಪಿ.ಎಮ್. ಸಿ ರಸ್ತೆ	7000
50	4	38	501.502.503.504. 505.506.508.509. 510.511.512.516	1ನೇ ಮುಖ್ಯ ರಸ್ತೆ -ಸುಭಾಷ್ ನಗರ	6500
51				ಚಂದ್ರಮಾವಿನಕೊಪ್ಪಲು ಇತರೆ / ಸುಭಾಷ್ ನಗರ ಇತರೆ	7500
52	4	38	507	1ನೇ 'ಎ' ಮುಖ್ಯ ರಸ್ತೆ - ಮಂಗಳ ಬೀಸು	6500

53	4	38	513	2ನೇ ಅಡ್ಡ ರಸ್ತೆ - ಈದ್ಲಾ ಮೈದಾನ ಪಕ್ಕ	6500
54	4	38	514.515	ಎ' ಅಡ್ಡ ರಸ್ತೆ - ಪಿ ಡಬ್ಲ್ಯು ಡಿ ಕ್ವಾಟ್ರಿಸ್ ಅಡ್ಡ ರಸ್ತೆ	5000
55	5	27	5	ಕೆಳದಿ ರಸ್ತೆ-ಈದ್ಲಾ ಮೈದಾನದಿಂದ ರಾಣಿಚನ್ನಮ್ಮ ಸರ್ಕಲ್ ವರೆಗೆ- ಕೆಳದಿ ರಸ್ತೆ	10000
56	5	27	14	ಅಗಡಿಮಠ ರಸ್ತೆ	7000
57	5	27	115	ಆರ್.ಪಿ.ರಸ್ತೆ	18000
58	5	27	123	ಶ್ರೀರಾಂಪುರ ರಸ್ತೆ	8500
59	5	27	130	ಅರಮನೆಕೇರಿ ರಸ್ತೆ	4200
60	5	27	131	ಎಸ್.ಆರ್.ಎಸ್.ಲೇಔಟ್	7000
61	5	27	154	ಟ್ಯಾಕ್ಸ್ ಆಫೀಸ್ ರೋಡ್	8000
ಕ್ರ. ಸಂ	ಘಂಟಾ ಓಡಿ	ಃವಡಿಅವ ಓಡಿ	ಖಡಿಂಆ ಐಆ	ಓಂಜಇ	ನಿವೇಶನ ದರ (ಪ್ರತಿ ಚ. ಮೀ. ಗೆ)
62	5	27	501	ಗುಂಡುರಾವ್ ಬಡಾವಣೆ	8000
63	5	27	502.511.512.514.515.516.517.518.519.520. 521.522.523.524. 525.526.527.528. 530.531.532.533. 537.543.549	1ನೇ 'ಎ' ಮುಖ್ಯ ರಸ್ತೆ- ಕೆ.ಟಿ ಬಡಾವಣೆ	6000
64	5	27	503.504.505.535.539.540	1ನೇ 'ಬಿ' ಮುಖ್ಯ ರಸ್ತೆ-ಅರಮನೆಕೇರಿ	4200
65	5	27	508.509.541.542.545.547.548	ಎಸ್ ಅರ್ ಎಸ್ ಲೇಔಟ್	6700
66	5	27		ಅಣಲೇಕೊಪ್ಪ ಸರ್ವೆ ನಂ 17/2, 17/3, 17/14 17/7 ಮತ್ತು 17/27	8000
67	5	46	14	ಅಗಡಿಮಠ ರಸ್ತೆ	7000

68	5	46	131	ಎಸ್.ಆರ್.ಎಸ್.ಲೇಔಟ್	7000
69	5	46	144	ಬ್ಲಾಕ್ 47 ವೆಸ್ಟ್ ಮುಖ್ಯ ರಸ್ತೆ-ಕೆ.ಟಿ.ಬಡಾವಣೆ	6500
70	5	46	145	ಬ್ಲಾಕ್ 46 ನಾರ್ತ್ 18 ಅಡ್ಡ ರಸ್ತೆ - ಬಿ.ಡಿ.ಕ್ವಾಟ್ರಿಸ್	6000
71	5	46	154	ಟ್ಯಾಕ್ಸ್ ಆಫೀಸ್ ರೋಡ್	8000
72	5	46	501.502 ರಿಂದ 518ರ ವರೆಗೆ ಮತ್ತು 520 ರಿಂದ 529ರ ವರೆಗೆ	ಅಣಲೇಕೊಪ್ಪ ಸ ನಂ-6/16 ಕೆ.ಟಿ. ಬಡಾವಣೆ	8000
73	5	46	516	5 ನೇ ಅಡ್ಡ ರಸ್ತೆ -ಟ್ಯಾಕ್ಸ್ ಆಫೀಸ್ ರಸ್ತೆ	7800
74	6	47	5	ಕೆಳದಿ ರಸ್ತೆ-ಸೊರಬ ರಸ್ತೆಯಿಂದ ಕಾರ್ಪೊರೇಷನ್ ಬ್ಯಾಂಕ್ ವರೆಗೆ	10000
75	6	47	14	ಅಗಡಿ ಮಠ ರಸ್ತೆ	7000
76	6	47	131	ಎಸ್.ಆರ್.ಎಸ್.ಲೇಔಟ್ ರಸ್ತೆ	7000
77	6	47	144	ಬ್ಲಾಕ್ 47 ವೆಸ್ಟ್ ಮುಖ್ಯ ರಸ್ತೆ- ಬಿ ಡಿ ಕ್ವಾಟ್ರಿಸ್	6000
ಕ್ರ. ಸಂ	ಘಂಟು ಆ ಓಡಿ	ಃವಡಿಅವ ಓಡಿ	ಖಡಿಂಆ ಖಆ	ಓಂಒಇ	ನಿವೇಶನ ದರ (ಪ್ರತಿ ಚ. ಮೀ. ಗೆ)
78	6	47	145	ಬ್ಲಾಕ್ 46 ನಾರ್ತ್ 16ನೇ ಅಡ್ಡ ರಸ್ತೆ- ಎಂ.ಜಿ.ಪಿ. ಲೇಔಟ್	7000
79	6	47	501.503.505.506. 512.513.	1ನೇ ಮುಖ್ಯ ರಸ್ತೆ -ಶಾಂತಿ ನಗರ	7800
80	6	47	502.504.507.508.509.510.511	1 ನೇ'ಎ' ಮುಖ್ಯ ರಸ್ತೆ- ಎಂ.ಜಿ.ಪಿ. ಲೇಔಟ್, ಶಾಂತಿ ನಗರ	7000
81	6	47		ರವೀಂದ್ರ ಎನ್.ಪೈ ಅಣಲೇಕೊಪ್ಪ ಸ.ನಂ.5	8000
82	6	47		ಇಬ್ರಾಹಿ ಕೆಳದಿರಸ್ತೆ ಶ್ರೀಗಂಧದ ಸಂಕೀರ್ಣದ ಪಕ್ಕ ಅಣಲೇಕೊಪ್ಪ ಸ.ನಂ.1/1 ಮತ್ತು 1/2	9000
83	6	49	5	ಕೆಳದಿ ರಸ್ತೆ-ಸೊರಬ ರಸ್ತೆಯಿಂದ ಕಾರ್ಪೊರೇಷನ್ ಬ್ಯಾಂಕ್ ವರೆಗೆ	10000

84	6	49	16	ಈಳಿ ರಸ್ತೆ- ರಾಣಿ ಚೆನ್ನಮ್ಮ ಸರ್ಕಲ್‌ನಿಂದ ಎ.ಪಿ.ಎಂ.ಸಿ ವರೆಗೆ	7000
85	6	49	155	ಕೆಳದಿ ರಸ್ತೆ -ಈಳಿ ರಸ್ತೆ ಬೈಪಾಸ್	6500
86	6	49	501.502.503.504.505.506.508.518.80ದ 526.ರ ವರೆಗೆ 528.532.533.534	ಎ' ಮುಖ್ಯ ರಸ್ತೆ- ಆರ್.ಎಂ.ಸಿ. ಮುಂಭಾಗ ಬಡಾವಣೆಗಳು	6300
87	6	49	509.510.511.527.529.531.535	3 ನೇ 'ಎ' ಮುಖ್ಯ ರಸ್ತೆ - ಜಿಂಗಾಡೆ ಲೇಔಟ್	8000
88	6	49	512.537.	3 ನೇ 'ಡಿ' ಮುಖ್ಯ ರಸ್ತೆ - ಪಾಂಡುರಂಗ ಲೇಔಟ್	7000
89	6	49	513.515.516.539. 540.541.	4 ನೇ ಮುಖ್ಯ ರಸ್ತೆ -ವಿಘ್ನೇಶ್ವರ ಬಡಾವಣೆ	7000
90	6	49	514	4 ನೇ 'ಎ' ಮುಖ್ಯ ರಸ್ತೆ, ಶ್ರೀಧರ ನಗರದ 3 ನೇ ಕ್ರಾಸ್ ಎದುರು ಭಾಗ ಲೇಔಟ್	6300
91	6	49	517	ಎ' ಅಡ್ಡ ರಸ್ತೆ - ಈಳಿ ರಸ್ತೆ	7000
92	6	49	536	13 ನೇ ಅಡ್ಡ ರಸ್ತೆ- ಈಳಿ ರಸ್ತೆ ಕೆಳದಿ ರಸ್ತೆ ಬೈಪಾಸ್	6500
93	6	49	542.543	1 8 ನೇ ಅಡ್ಡ ರಸ್ತೆ- ಶ್ರೀಧರ ನಗರ 3 ನೇ ಕ್ರಾಸ್ ಎದುರು ಲೇಔಟ್	5500
ಕ್ರ. ಸಂ	ಘಂಟಾ ಓಡಿ	ಃವಡಿಅವ ಓಡಿ	ಖಡಿಂಟ ಖಟ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
94	6	49		ಟಿ.ಎಸ್.ರಾಘವೇಂದ್ರ ಅಣಲೇಕೊಪ್ಪ ಸ.ನಂ. 22/9	8000
95	6	49		ಜಿ.ವಿ.ದಿನೇಶ ಅಣಲೇಕೊಪ್ಪ ಸ.ನಂ. 22/02	8000
96	6	49		ಅಣಲೇಕೊಪ್ಪ ಸ.ನಂ - 17/4	8000
97	6	49		ಕೆ.ಜಿ.ಪಾಂಡುರಂಗಪ್ಪ ಕೆಳದಿ ರಸ್ತೆ ಸ.ನಂ.33/1	9000

98	6	49		ಕೆರಿಯಪ್ಪ ಬಿನ್ ಹರಟೆ ಮರಿದೇವಪ್ಪ ಈಳಿ ರಸ್ತೆ ಅಣಲೇಕೊಪ್ಪ ಸ.ನಂ.22/19,22/20,22/21,22/22,22/23 ಮತ್ತು 22/24	8000
99	6	49		ಅಣಲೇಕೊಪ್ಪ ಸ.ನಂ. 22/3, 22/13, 22/14, 22/15, 23/3ಬಿ4, ಮತ್ತು 23/3ಬಿ2	7000
100	6	49		ಜ್ಯೋತಿ ಟಿ.ಎಂ.ಈಳಿ ರಸ್ತೆ ಸಂಗಳ ಸ.ನಂ.66	6500
101				ಭೀಮನೇರಿ ಇತರೆ / ಸಂಗಳ ಇತರೆ	6500
102	7	42	14	ಅಗಡಿ ಮಠ ರಸ್ತೆ	7000
103	7	42	15	ಶಿರವಾಳ ರಸ್ತೆ	7000
104	7	42	501.503.504.505.506.507	ಅಗಡಿಮಠ	6500
105	7	42		ಮಾಲತಿ ಕೋಂ ಚಿದಂಬರಂ ಅಣಲೇಕೊಪ್ಪ ಶಿರವಾಳ ರಸ್ತೆ ಸ.ನಂ.12/3	6500
106	7	48	14	ಅಗಡಿ ಮಠ ರಸ್ತೆ	7000
107	7	48	15	ಶಿರವಾಳ ರಸ್ತೆ	7000
108	7	48	150	ಫಾರೆಸ್ಟ್ ಆಫೀಸ್ ರಸ್ತೆ	17800
109	7	48	507.518.ರಿಂದ 526.ರ ವರೆಗೆ	6 ನೇ 'ಎ' ಮುಖ್ಯ ರಸ್ತೆ-ಅಣಲೇಕೊಪ್ಪ 1-7 ಅಡ್ಡ ರಸ್ತೆ	8000
ಕ್ರ. ಸಂ	ಘಂಟುಟ ಓಣಿ	ಃವಣಿಅವ ಓಣಿ	ಖಣಿಂಟ ಫಲ	ಟಂಟಿಇ	ನಿವೇಶನ ದರ (ಪ್ರತಿ ಚ. ಮೀ. ಗೆ)
110	7	48	501.502.503.504.505.506.508.512.514.516	1 ನೇ ಮುಖ್ಯ ರಸ್ತೆ-ರಾಜಗುರು ಕಲ್ಯಾಣ ಮಂಟಪ - ಹಿಂಭಾಗ	8000
111	7	48	509.510.513.515.517	8 ನೇ ಮುಖ್ಯ ರಸ್ತೆ-ಗಣೇಶ ನಗರ	7500

112	7	48	511	9 ನೇ ಮುಖ್ಯ ರಸ್ತೆ-ಶಿರವಾಳ ರಸ್ತೆ	7000
113	7	48		ಸರೋಜಮ್ಮರಾಜಗುರು ಶಾಲೆ ಹತ್ತಿರ ಅಣಲೇಕೊಪ್ಪ ಸ.ನಂ.10/4	8000
114	7	48		ಎಂ.ಹಾಲಪ್ಪ ಅಣಲೇಕೊಪ್ಪ ಸ.ನಂ.31/1	8000
115	7	48		ಗಂಗಾಧರ ಕೆ ಶಿರವಾಳ ರಸ್ತೆ ಅಣಲೇಕೊಪ್ಪ ಸ.ನಂ.37 ಮತ್ತು 36/2	8000
116	7	48		ಹಮ್ಮದ್ ಸಾಬ್ ಶಿರವಾಳರಸ್ತೆ ಅಣಲೇಕೊಪ್ಪ ಸ.ನಂ.35/3	7500
117				ಅಣಲೇಕೊಪ್ಪ ಇತರೆ	8500
118	8	30	3	ಬಿ.ಹೆಚ್.ರಸ್ತೆ -ಜೋಗ ರಸ್ತೆ -ಸಣ್ಣಮನೆ ಸೇತುವೆ ವರೆಗೆ	18900
119	8	30	19	ಫಾರೆಸ್ಟ್ ಆಫೀಸ್ ರಸ್ತೆ (ಬಿ ಹೆಚ್ ರಸ್ತೆ ಪ್ರವಾಸಿಹೋಟೆಲ್ ನಿಂದ ಮೋಲೀಸ್ ವಸತಿಗೃಹದ ಹತ್ತಿರದ ಸೇತುವೆ ವರೆಗೆ)	17500
120	8	30	136,501 ರಿಂದ 505 ರ ವರೆಗೆ	ವಿನೋಬ ನಗರ - ಒಳಭಾಗ	10000
121	8	31	3	ಬಿ.ಹೆಚ್.ರಸ್ತೆ -ಜೋಗ ರಸ್ತೆ -ಸಣ್ಣಮನೆ ಸೇತುವೆ ವರೆಗೆ	18900
122	8	31	122	ರೈಲ್ವೆ ಸ್ಟೇಷನ್ ರಸ್ತೆ	18000
123	8	31	141 & 501 ರಿಂದ 514 ರ ವರೆಗೆ	ಶ್ರೀ ನಗರ & ಸಣ್ಣ ಮನೆ ಬಡಾವಣೆ	7500
124				ಶ್ರೀ ನಗರ ಇತರೆ / ಸಣ್ಣ ಮನೆ ಇತರೆ	7000
ಕ್ರ. ಸಂ	ಘಂಟುಳ ಓಡಿ	ಃವಣಿಅವ ಓಡಿ	ಖಣಿಂಆ ಖಳ	ಓಂಒಇ	ನಿವೇಶನ ದರ (ಪ್ರತಿ ಚ. ಮೀ. ಗೆ)
125	9	37	3	ಬಿ.ಹೆಚ್ ರಸ್ತೆ - ಜೋಗ ರಸ್ತೆ ಸಣ್ಣಮನೆ ಸೇತುವೆಯಿಂದ ನಗರಸಬೆ ವ್ಯಾಪ್ತಿ ವರೆಗೆ.	13800

126	9	37	17	ಮಂಕಳಲೆ ರಸ್ತೆ	12400
127	9	37	21,512-518 & 522-540	ವರದಹಳ್ಳಿ ರಸ್ತೆ	7000
128	9	37	501.502,503,506, 508,509,510,511,519, 520,521	ಎಲ್ ಬಿ ನಗರ	12400
129	9	37	504. 505, 507	ಮಂಕಳಲೆ ರಸ್ತೆ	11000
130	9	51	3	ಬಿ.ಹೆಚ್.ರಸ್ತೆ (ಸಣ್ಣ ಮನೆ ಸೇತುವೆ ಇಂದ ನಗರಸಭಾ ವ್ಯಾಪ್ತಿ ವರೆಗೆ)	13800
131	9	51	147	ಪ್ರಗತಿ ನಗರ ರಸ್ತೆ	8000
132	9	51	501& 502, 503,506,504,505,519,523,525	ರಸ್ತೆ -ಲೋಹಿಯಾ ನಗರ	7000
133	9	51	511&514,528,527,526,524,521,508,512,513, 520,507,509,510,517, 516,510,515,522 518	ಮಂಕಳಲೆ ಸ.ನಂ :- 71. (ಆಶ್ರಯ ಬಡಾವಣೆ)	5500
134	9	51	504	ಎಸ್ ಎನ್ ಮಂಕಳಲೆ ಬಡಾವಣೆ ಜೋಗರಸ್ತೆ ಸ.ನಂ.85/1	12400
135				ಮಂಕಳಲೆ ಇತರೆ	6500
136	10	39	3	ಬಿ.ಹೆಚ್.ರಸ್ತೆ -ಜೋಗ ರಸ್ತೆ -ಸಣ್ಣಮನೆ ಸೇತುವೆ ವರೆಗೆ	18900
137	10	39	3	ಬಿ.ಹೆಚ್ ರಸ್ತೆ - ಕೆ.ಇ,ಬಿ,ಯಿಂದ ಸಣ್ಣಮನೆ ಸೇತುವೆ ವರೆಗೆ	18900
138	10	39	17 & 502 & 504	ಮಂಕಳಲೆ ರಸ್ತೆ	7000
139	10	39	136 & 507 & 506 & 501 & 503	ವಿನೋಬ ನಗರ ಒಳಭಾಗ	10000
ಕ್ರ. ಸಂ	ಘಂಟಾ ಓಡಿ	ಃವಡಿಅಏ ಓಡಿ	ಖಡಿಂಆ ಏಆ	ಓಂಒಇ	ನಿವೇಶನ ದರ (ಪ್ರತಿ ಚ. ಮೀ. ಗೆ)

140	10	41	3	ಬಿ.ಹೆಚ್.ರಸ್ತೆ -ಜೋಗ ರಸ್ತೆ -ಸಣ್ಣಮನೆ ಸೇತುವೆ ವರೆಗೆ	18900
141	10	41	141 & 501	ಶ್ರೀನಗರ ರಸ್ತೆ	8000
142	11	23	3	ಬಿ.ಹೆಚ್ ರಸ್ತೆ (ಪೋಲಿಸ್ ಚೌಕದಿಂದ ಶಿವಮೊಗ್ಗ ರಸ್ತೆ ಟಿ.ವಿ.ಎಸ್.ಪೋ ರೂಂ ವರೆಗೆ)	21000
143	11	23	110,119,501,502, 503,504,505,	ನೆಹರು ನಗರ	7300
144	11	23	506. 507,508,509,510,512,513,514,511	ವಿನೋಬ ನಗರ ಒಳಭಾಗ	10000
145				ವಿನೋಬ ನಗರ ಇತರೆ	9000
146	11	23	515 ರಿಂದ 519	ಎನ್.ಜಿ.ಹೋಂ	11000
147	11	23	520.502,519,521,522	ಸಿ ಅಡ್ಡ ರಸ್ತೆ -ನೆಹರು ನಗರ 1ನೇ ಅಡ್ಡ ರಸ್ತೆ ಬಲಭಾಗ	7000
148	11	23	523.524,525,526,527,528,529,530, 531	ನಾಗಪ್ಪ ಲೇಔಟ್ ರಸ್ತೆ	5000
149	11	23		ನೀಕೋಡು 10/2 ಮತ್ತು 10/3 ಶಹನಾಜ್ ಬಿನ್ ಮಹಮದ್ ಹಾಜಿ	5000
150	11	23		ಸಣ್ಣಮನೆ ಸರ್ವೆ ನಂ 16/1 ರಿಂದ 16/3 ಮತ್ತು 16/5 ವರೆಗೆ ಸುರೇಶ್ ಮತ್ತು ರಾಮಸ್ವಾಮಿ	7000
151	11	23		ನೀಕೋಡು ಸರ್ವೆ ನಂ 1/8, 1/9, ಮತ್ತು 1/10 ಬಿ.ನಾಗಪ್ಪ	4000
152				ನೀಕೋಡು ಇತರೆ	5000
153	12	11	3	ಬಿ.ಹೆಚ್ ರಸ್ತೆ ಪೋಲಿಸ್ ಸ್ಟೇಷನ್ ಸರ್ಕಲ್‌ನಿಂದ ಚರ್ಚ್ ರಸ್ತೆ ವರೆಗೆ	21000
154	12	11	13	ಕೋರ್ಟ್ ರಸ್ತೆ	21000

ಕ್ರ. ಸಂ	ಘಂಟಾ ಓಟ	ಐಡಿಎಂ ಓಟ	ಐಡಿಎಂ ಐಆ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
155	12	11	114 & 503 & 506 & 507	ಚರ್ಚ ರಸ್ತೆ	10000
156	12	11	501 & 502 & 504 & 505 & 508	ಜೋಸೆಫ್ ನಗರ	10000
157	12	19	13	ಕೋರ್ಟ್ ರಸ್ತೆ	21000
158	12	19	115.503,	ಆರ್.ಪಿ.ರಸ್ತೆ	18000
159	12	19	152 & 504 & 505	ಚಾಮರಾಜ ಪೇಟೆ ರಸ್ತೆ	21000
160	13	10	1	ಮಾರ್ಕೆಟ್ ರಸ್ತೆ- ಐತಪ್ಪ ಸರ್ಕಲ್‌ನಿಂದ ಶಿವಪ್ಪ ನಾಯಕ ಸರ್ಕಲ್ ವರೆಗೆ	21000
161	13	10	107	ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ	10000
162	13	10	114 & 504 & 507 & 506	ಚರ್ಚ ರಸ್ತೆ	10000
163	13	10	115	ಆರ್.ಪಿ.ರಸ್ತೆ	18000
164	13	10	116	ಜೆ.ಸಿ ರಸ್ತೆ	21000
165	13	10	151 & 508	ಚಾಮರಾಜಪೇಟೆ ರಸ್ತೆ	21000
166	13	10	501. 1	ವಿಠಲ ದೇವಸ್ಥಾನ ರಸ್ತೆ	15000
167	13	10	502	ಅಶೋಕ ರಸ್ತೆ	19800
168	13	10	503	ಚೌಡಮ್ಮ ಬೀದಿ ರಸ್ತೆ	10000
169	13	10	505	ತಿಲಕ್ ರಸ್ತೆ	21000
170	13	10		ಶ್ರೀ ಟಾಕೀಸ್ ರಸ್ತೆ	15000
171	14	20	1	ಮಾರ್ಕೆಟ್ ರಸ್ತೆ- ಸೊರಬ ಸೇತುವೆಯಿಂದ ಐತಪ್ಪ ಸರ್ಕಲ್ ವರೆಗೆ	21000
172	14	20	115	ಆರ್.ಪಿ.ರಸ್ತೆ	18000

ಕ್ರ. ಸಂ	ಘಂಟಾ ಓಣಿ	ಐಡಿಎಂ ಓಣಿ	ಖಣಿಂಟ ಖಟ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
173	14	20	116	ಜೆ.ಸಿ ರಸ್ತೆ	21000
174	14	20	123	ಶ್ರೀರಾಂಪುರ ರಸ್ತೆ	8500
175	14	20	501	1 ನೇ ಮುಖ್ಯ ರಸ್ತೆ-ಶಿವಾಜಿ ರಸ್ತೆ	9500
176	14	20	502.504.505.507	2 ನೇ ಮುಖ್ಯ ರಸ್ತೆ-ಶ್ರೀ ಮಾರಿಕಾಂಬಾ ರಸ್ತೆ -ಕುರುಬರ ಕೇರಿ	13000
177	14	20	503.506.508	1 ನೇ ಅಡ್ಡ ರಸ್ತೆ-ಶ್ರೀರಾಂಪುರ ರಸ್ತೆ	8500
178	14	20		ಚಂದ್ರಮಾವಿನ ಕೊಪ್ಪಲು ಸರ್ವೆ ನಂ- 1/4. ಎಸ್.ಆರ್.ಎಸ್ ಲೇ-ಔಟ್ ಭದ್ರಕಾಳಿ ಸಭಾಭವನ ಎದುರು	8800
179	15	7	1	ಮಾರ್ಕೆಟ್ ರಸ್ತೆ - ಐತಪ್ಪ ಸರ್ಕಲ್‌ನಿಂದ ಶಿವಪ್ಪ ನಾಯಕ ಸರ್ಕಲ್ ವರೆಗೆ	21000
180	15	7	101 & 102 & 503	ಜಿ.ಪಿ.ರಸ್ತೆ	9500
181	15	7	101	ಜಿ.ಪಿ.ರಸ್ತೆ-1 (ಪ್ರಜ್ವಲ್ ಶೋರೂರಿಂದ ವಾಸುಕಿ ನಾಗಾಲಯ ಅಶ್ವತ್ ನಾರಾಯಣ ಕಟ್ಟೆವರೆಗೆ)	10000
182	15	7	102	ಜಿ.ಪಿ.ರಸ್ತೆ-2 (ಚೋಟು ಗ್ಯಾರೇಜ್ ರಿಂದ ವಾಸುಕಿ ನಾಗಾಲಯ ಅಶ್ವತ್ ನಾರಾಯಣ ಕಟ್ಟೆವರೆಗೆ)	9500
183	15	7	112	ಜೆ.ಸಿ.ರಸ್ತೆ	21000
184	15	7	501	ವರದಾ ರಸ್ತೆ	12000
185	15	7	502 & 504 & 505 & 509	ಜಿ ಟಿ ರಸ್ತೆ	9200
186	15	7	560	ಸಂಗಮೇಶ್ವರ ರಸ್ತೆ	10000
187	15	7	507	ಎಸ್ ಪಿ ಎಂ ರಸ್ತೆ	10000

188	15	7	508	ಎಸ್ ಬಿ ಎಂ ರಸ್ತೆ	10000
189	15	21	1	ಮಾರ್ಕೆಟ್ ರಸ್ತೆ-ರೈಲ್ವೆ ಗೇಟ್ ನಿಂದ ಶಿವಪ್ಪ ನಾಯಕ ಸರ್ಕಲ್ ವರೆಗೆ	21000
ಕ್ರ. ಸಂ	ಘಂಟಾ ಓಡಿ	ಏಡಿ ಅಥವಾ ಓಡಿ	ಖಜೀಂಟಾ ಐಲ	ಓಂಟಾ	ನಿವೇಶನ ದರ (ಪ್ರತಿ ಚ. ಮೀ. ಗೆ)
190	15	21	112	ಜೆ.ಸಿ.ರಸ್ತೆ	21000
191	15	21	501 & 502	ವರದಾ ರಸ್ತೆ	12500
192	16	14	4	ಬಿ.ಹೆಚ್. ರಸ್ತೆ -ಅಗ್ರಹಾರ ಸರ್ಕಲ್ ನಿಂದ ಬಸವನ ಹೊಳೆ ಡ್ಯಾಂ ವರೆಗೆ	18900
193	16	14	8	ಬೈಬಾಸ್ ರಸ್ತೆ-ಶಿವಮೊಗ್ಗ-ಸೊರಬ ರಸ್ತೆ	8000
194	16	14	121	ಹಳೇ ಬಿ.ಹೆಚ್.ರಸ್ತೆ	9200
195	16	14	502 & 504 & 505 & 514 & 515 & 516 & 517	ರಾಮೇಶ್ವರ ದೇವಸ್ಥಾನ ರಸ್ತೆ- ಅಗ್ರಹಾರ	9000
196				ಸಮರ್ಥ ಸಮುಚ್ಚಯ	24000
197	16	14	503 & 506	ಬನ್ನಿಕಟ್ಟೆ ರಸ್ತೆ (ಅಗ್ರಹಾರ)	9000
198	16	14	501 & 507-513 & 518-523 & 526	ಕೈಗಾರಿಕಾ ವಸತಿ ಪ್ರದೇಶ	12200
199	16	14		ಎಸ್.ಹೆಚ್ ಮಂಜುನಾಥ ಜಂಬಗಾರು ಸರ್ವೆ ನಂ- 36/1 ಮತ್ತು 36/2 (ವಾಣಿಜ್ಯ)	10000
200	16	28	4	ಬಿ.ಹೆಚ್.ರಸ್ತೆ- ಅಗ್ರಹಾರ ಸರ್ಕಲ್ ನಿಂದ ಐ ಬಿ ಕ್ರಾಸ್‌ವರೆಗೆ	18900
201	16	28	9	ಭೀಮನ ಕೋಣೆ ರಸ್ತೆ (ಅಗ್ರಹಾರ ಸರ್ಕಲ್ ನಿಂದ ಪ್ರಸಾದಗಣಪತಿ ದೇವಸ್ಥಾನದ ವರೆಗೆ)	10000

202	16	28	132	ಬೆಳಲಮಕ್ಕಿ ರಸ್ತೆ	8000
203	16	28	501, 503,505,506,508, 509,512	ಗಾಂಧಿ ನಗರ	6500
204	16	28	502 & 510 & 511	ಪಿಡಬ್ಲ್ಯೂಡಿ ಕ್ವಾಟರ್ಸ್ (ಗಾಂಧಿ ನಗರ)	6500
ಕ್ರ. ಸಂ	ಘಂಟು ಓಡಿ	ಐವಡಿಓಡಿ	ಖಜೀಂಟ ಪಲ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
205				ಜಂಬಗಾರು ಇತರೆ / ಗಾಂಧಿ ನಗರ ಇತರೆ	7000
206	17	34	4	ಬಿ.ಹೆಚ್. ರಸ್ತೆ -ಮಹಿಳಾ ಕಾಲೇಜ್ ಬಸ್‌ಸ್ಟ್ಯಾಂಡ್‌ನಿಂದ ಬಸವನ ಹೊಳೆ ಡ್ಯಾಂ ವರೆಗೆ	18900
207	17	34	18	ವಿಜಯ ನಗರ 80' ಫೀಟ್ ರಸ್ತೆ	9000
208	17	34	132.503, 504,513,	ಬೆಳಲಮಕ್ಕಿ ರಸ್ತೆ	8000
209	17	34	134.501,514	ಟೀಚರ್ಸ್ ಕಾಲೋನಿ ರಸ್ತೆ	7000
210	17	34	135,505,506,507,508,512,515,516,518,520,	ವಿಜಯನಗರ 80 ಫೀಟ್ ರಸ್ತೆ-ಬಾಪಟ್ ಕಲ್ಯಾಣ ಮಂಟಪ ಹತ್ತಿರದ ಬಡಾವಣೆ	6500
211	17	34	502, 510, 511	ಎಸ್.ವಿ.ಪಿ. ಕಾಲೋನಿ ಬೆಳಲಮಕ್ಕಿ	6500
212	17	54	4	ಬಿ.ಹೆಚ್ ರಸ್ತೆ ಈಸ್ಟ್ ಬಸವನಹೊಳೆ ಡ್ಯಾಂನಿಂದ ನಗರಸಭೆ ವ್ಯಾಪ್ತಿವರೆಗೆ	13000
213	17	54	501 & 516 & 510	ಒಡ್ಡಾಳ ರಸ್ತೆ	7000
214	17	54	502 & 517 & 518 & 519	ಜಂಬಗಾರು	6900
215	17	54	507.514,515,508,511, 512,513,	ವಸಂತ ಕುಮಾರ್ ಲೇಔಟ್ ಯಳವರಸಿ ಸೆ.ನಂ:-33 ಮತ್ತು ಯಳವರಸಿ ಸೆ.ನಂ:-32/3, 32/4, 32/5, 32/6, 32/7	6900
216	17	54		ಜಂಬಗಾರು ಸರ್ವೆನಂ:- 67/1	6900

217	17	54		ಜಂಬಗಾರು ಸರ್ವೆನಂ:- 24/1 ಮತ್ತು 15	6000
218	17	54		ಜಂಬಗಾರು ಸರ್ವೆನಂ:- 61/1 & 61/2	6900
219	17	55	4	ಬಿ.ಹೆಚ್.ರಸ್ತೆ - ಬಸವನ ಹೊಳೆ ಡ್ಯಾಂ ನಿಂದ ನಗರಸಬೆ ವ್ಯಾಪ್ತಿ ವರೆಗೆ.	13000
ಕ್ರ. ಸಂ	ಘಂಟು ಓಣಿ	ಃವಣಿಲವ ಓಣಿ	ಖಣಿಂಟ ಖಲ	ಓಂಟಇ	ನಿವೇಶನ ದರ (ಪ್ರತಿ ಚ. ಮೀ. ಗೆ)
220	17	55		ಬಳಸಗೋಡು ಸ. ನಂ :-56 & 57 &58/2 & 63/2 & 63/3 & 64/1 &64/2	5500
221				ಬಳಸಗೋಡು ಇತರೆ / ಯಳವರ್ಸಿ ಇತರೆ	6500
222	18	29	9	ಭೀಮನ ಕೋಣೆ ರಸ್ತೆ (ಪ್ರಸಾದಗಣಪತಿ ದೇವಸ್ಥಾನದಿಂದ 80 ಫೀಟ್ ರಸ್ತೆ ವರೆಗೆ)	10000
223	18	29	18	ವಿಜಯ ನಗರ 80' ಫೀಟ್ ರಸ್ತೆ	9000
224	18	29	132	ಬೆಳಲಮಕ್ಕಿ ರಸ್ತೆ	8000
225	18	29	133,502,506,508,505,523,514.531,526 ,527	ಗಾಂಧಿನಗರ	6900
226	18	29	134,516,517,518,	ಟೀಚರ್ಸ್ ಕಾಲೋನಿ ಜಂಬಗಾರು ಸ. ನಂ 3/ಎ	6900
227	18	29	503.501,504,519,537,	ವಿಜಯನಗರ	8000
228	18	29	507.509,515,532,533,534,535,536,	ಗೋಪಾಲಕೃಷ್ಣ ಲೇಔಟ್ ವಿಜಯನಗರ	7500
229	18	29	510,511.522,524,525, 513,520,521	ಕೆ ಹೆಚ್ ಬಿ ಕಾಲೋನಿ	6900

230	18	29	512	ರಾಮರಾವ್ ಲೇ ಔಟ್ ವಿಜಯನಗರ	7500
231	18	29	528	ಗಾಂಧಿ ನಗರ ಪಾತ್ರೆ ಕೇರಿ	4000
232	18	29	529 & 530	ಗಾಂಧಿ ನಗರ ಕಂಬಳೇರಕೇರಿ	4000
233	18	29		ಮಂಜುಳಾ - ಜಂಬಗಾರು 3/1ಎ 1ಸಿ2 ಲೇ ಔಟ್	7500
234	18	29		ಜಂಬಗಾರು ಸರ್ವೆನಂ:- 3/1ಎ & 1/ಸಿ1. ಲೇ ಔಟ್ ಚಂದ್ರಶೇಖರ್	7500
ಕ್ರ. ಸಂ	ಘಂಟು ಓಡಿ	ಐಡಿಎಂ ಓಡಿ	ಖಂಡಿಂಟ ಪಲ	ಓಂಬಇ	ನಿವೇಶನ ದರ (ಪ್ರತಿ ಚ. ಮೀ. ಗೆ)
235	18	35	9	ಭೀಮನಕೋಣೆ ವಿಜಯನಗರ 80 ಅಡಿ ರಸ್ತೆ ಇಂದ ನಗರಸಭಾ ಸರಹದ್ದು ವರೆಗೆ	9000
236	18	35	18	ವಿಜಯನಗರ 80' ಅಡಿ ರಸ್ತೆ	9000
237	18	35	501 -530,531,532,529,507,508,509,510,511,517, 533,536,538,542, 543,544,545,502, 503,504,505,506 '	ವಿಜಯ ನಗರ ಕಂಬಳಿಕೊಪ್ಪ ಸ,ನಂ0,37,48 ಜಂಬುಗಾರು ಸ.ನಂ:- 63 & 64	6300
238	18	35	513.518,519,520,521,534,535,537,539,540, 541,512,514,515,516,	ಜಂಬಗಾರು ಸರ್ವೆ ನಂ- 05 ಜೋಯ್ಸ್ ಲೇಔಟ್	6300
239	18	35		ಜಂಬಗಾರು ಸರ್ವೆನಂ-44 ರಿಂದ 50 - 522 ರಿಂದ 528 ರವರೆಗೆ	6900
240	18	35		ಕಂಬಳಿಕೊಪ್ಪ ಸರ್ವೆ ನಂ 92 ಮೇರಿ ಧಾಮಸ್ ಲೇ-ಔಟ್	6900
241	18	35		ಜಂಬಗಾರು ಸರ್ವೆ ನಂ- 05/1ಬಿ 30 & 05/1ಬಿ 31 & 05/1ಬಿ 29 & 05/1ಬಿ 33 ಲೇ-ಔಟ್	6900

257	19	40	502,525,527,504,505,508,510	ಸಾವಿತ್ರಮ್ಮ ಲೇಓಟ್	7000
258	19	40	511,526,529,530,522,521,524,515,516,517, 518,519,520,531,533, 534,535,536,512,513,514,538,539,540,	ರಾಮನಗರ ಸರ್ವೆ ನಂ: 52 (ಅಶ್ರಯ ಬಡಾವಣೆ)	5000
259				ರಾಮ ನಗರ ಇತರೆ	6000
260				ಎಸ್ ಎನ್ ನಗರ ಇತರೆ / ಕಂಬಳಿಕೊಪ್ಪ ಇತರೆ	8500
ಕ್ರ. ಸಂ	ಘಂಟಾ ಓಡಿ	ಃವಡಿಅವ ಓಡಿ	ಖಡಿಂಟ ಖಲ	ಓಂಟಇ	ನಿವೇಶನ ದರ (ಪ್ರತಿ ಚ. ಮೀ. ಗೆ)
261	20	1	1	ಮಾರ್ಕೆಟ್ ರಸ್ತೆ - ಐತಪ್ಪ ಸರ್ಕಲ್ ನಿಂದ ಶಿವಪ್ಪನಾಯಕ ಚೌಕದ ವರೆಗೆ	21000
262	20	1	4	ಬಿ ಹೆಚ್ ರಸ್ತೆ (ಶಿವಪ್ಪನಾಯಕ ವೃತ್ತ ರಿಂದ ಎಂ ಜಿ ಪೈ ಶಾಲೆ ವರೆಗೆ)	21000
263	20	1	101	ಜಿ.ಪಿ.ರಸ್ತೆ-1 (ಪ್ರಜ್ಜಿಲ್ ಶೋರೂರಿಂದ ವಾಸುಕಿ ನಾಗಾಲಯ ಅಶ್ವತ್ ನಾರಾಯಣ ಕಟ್ಟೆವರೆಗೆ)	11000
264	20	1	102	ಜಿ.ಪಿ.ರಸ್ತೆ-2 (ಚೋಟು ಗ್ಯಾರೇಜ್ ರಿಂದ ವಾಸುಕಿ ನಾಗಾಲಯ ಅಶ್ವತ್ ನಾರಾಯಣ ಕಟ್ಟೆವರೆಗೆ)	10000
265	20	1	501	ಎಲ್ ಐ ಸಿ ಹಿಂಭಾಗ	9500
266	20	1	502	ಎಲ್ ಐ ಸಿ ಹಿಂಭಾಗ	9500
267	20	1	503	ಎಂ ಜಿ ಎನ್ ಪೈ ಶಾಲೆ ಹಿಂಭಾಗ	9000
268	20	1	504	ಎಲ್ ಐ ಸಿ ಹಿಂಭಾಗ	9500

269	20	1	505	ಎಂ ಜಿ ಎನ್ ಪೈ ಶಾಲೆ ಹಿಂಭಾಗ	9000
270	20	3	2	ಮಾರ್ಕೆಟ್ ರಸ್ತೆ -ಎಸ್ ಎನ್ ನಗರ ಸರ್ಕಲ್ ನಿಂದ ಗಜಾನನ ರೈಸ್ ಮಿಲ್ ವರೆಗೆ	16800
271	20	3	3	ಬಿ ಹೆಚ್ ರಸ್ತೆ ಶಿವಪ್ಪನಾಯಕ ಚೌಕದಿಂದ ಆಜಾದ್ ಮುಖ್ಯ ರಸ್ತೆ ವರೆಗೆ	21000
272	20	3	104	ಅಜಾದ್ ರಸ್ತೆ	8500
273	20	3	105	ಅಜಾದ್ ಮುಖ್ಯ ರಸ್ತೆ	9500
274	20	3	501	ಅಜಾದ್ 1, 2,ನೇ ಅಡ್ಡ ರಸ್ತೆ	8500
ಕ್ರ. ಸಂ	ಘಂಟು ಅ ಓಡಿ	ಐವಡಿ ಅ ಓಡಿ	ಖಜೀಂ ಅ ಖಜ	ಓಂಜ	ನಿವೇಶನ ದರ (ಪ್ರತಿ ಚ. ಮೀ. ಗೆ)
275	20	4	1	ಮಾರ್ಕೆಟ್ ರಸ್ತೆ- ಶಿವಪ್ಪನಾಯಕ ಚೌಕದಿಂದ ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ ವರೆಗೆ	21000
276	20	4	2	ಬಿ ಹೆಚ್ ರಸ್ತೆ - ಬಿ ಹೆಚ್ ರಸ್ತೆ ಶಿವಪ್ಪನಾಯಕ ಚೌಕದಿಂದ ಅಶೋಕ ರಸ್ತೆ ವರೆಗೆ	21000
277	20	4	106	ಅಶೋಕ ರಸ್ತೆ	19800
278	20	4	107	ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ	9000
279	20	4	501	1ನೇ ಮುಖ್ಯ ರಸ್ತೆ-ಯು.ಟಿ.ಕೋ ರಸ್ತೆ	10000
280	21	6	3	ಬಿ.ಹೆಚ್ ರಸ್ತೆ -ನೆಹರು ನಗರ 4ನೇ ಕ್ರಾಸ್ ನಿಂದ ಅಜಾದ್ ಮುಖ್ಯ ರಸ್ತೆ ವರೆಗೆ	21000
281	21	6	11	ಹಾನಂಬಿ ರಸ್ತೆ	7500
282	21	6	105	ಅಜಾದ್ ಮುಖ್ಯ ರಸ್ತೆ	9500

283	21	6	109 & 110	ಬದ್ರಿಯಾ ಮಸೀದಿ ರಸ್ತೆ	8500
284	21	6	111 & 501 ರಿಂದ 507	ನೆಹರು ನಗರ	8500
285	22	17	3	ಬಿ.ಹೆಚ್ ರಸ್ತೆ -ನೆಹರು ನಗರ 4ನೇ ಕ್ರಾಸ್ ನಿಂದ ಟಿವಿಎಸ್ ಶೋ ರೂಂ ವರೆಗೆ	21000
286	22	17	11	ಹಾನಂಬಿ ರಸ್ತೆ	9000
287	22	17	111 & 119 & 120 & 501 ರಿಂದ 507 ರ ವರೆಗೆ	ನೆಹರು ನಗರ ರಸ್ತೆ	9000
288	23	25	11	ಹಾನಂಬಿ ರಸ್ತೆ	7500
289	23	25	119	ಟಿ.ವಿ.ಎಸ್ ಷೋ ರೂಂ ರಸ್ತೆ (ಹಂಜಶಾಲೆ ಇಂದ ಮೇಲ್ಭಾಗ)	9000
290	23	25	120	ನೆಹರು ನಗರ ಹಾನಂಬಿ ರಸ್ತೆ	8000
ಕ್ರ. ಸಂ	ಘಂಟಾ ಓಡಿ	ಃವಡಿಅವ ಓಡಿ	ಖಜಿಂಜ ಫಲ	ಓಂಬಇ	ನಿವೇಶನ ದರ (ಪ್ರತಿ ಚ. ಮೀ. ಗೆ)
291	23	25	153	ಹಾನಂಬಿ ಹಳ್ಳಿ ರಸ್ತೆ	7000
292				ನೆಹರು ನಗರ ಇತರೆ	8000
293	23	25	501 & 502	ಪಿಳ್ಳು ಸಾಬ್ ಕ್ಯಾಂಪ್	6500
294	23	25	503 ರಿಂದ 518	ನೀಕೋಡು	7200
295	23	25	523 ರಿಂದ 531	ನಾಗಪ್ಪ ಲೇ-ಔಟ್ ಅರಳಿಕೊಪ್ಪ ಸರ್ವೆ ನಂ-38/2, 38/4, 38/6, 38/7	7200
296	23	25		ಅರಳಿಕೊಪ್ಪ ಸರ್ವೆ ನಂ -37/2 ಮಹೇಶ್ ಬಿನ್ ವೈ ಕುಂಠಾಚಾರಿ	5000
297	23	25		ಅರಳಿಕೊಪ್ಪ ಸರ್ವೆ ನಂ -24 ಮತ್ತು 30 ಸಂಕೋಷ್ ಕುಮಾರ್ ಶೇಟ್	7200
298				ಅರಳಿಕೊಪ್ಪ ಇತರೆ	6500
299	24	15	11	ಹಾನಂಬಿ ರಸ್ತೆ	7500

300	24	15	109 & 110	ಬದ್ರಿಯಾ ಮಸೀದಿ ರಸ್ತೆ	8500
301	24	15	117	ಜನ್ನತ್ ಗಲ್ಲಿ ರಸ್ತೆ	8000
302	24	15	118	ಹಳೇ ಹಾನಂಬಿ ರಸ್ತೆ	7000
303	24	15	501 & 502 & 503 & 506 & 507 & 508	ಗುಲಾಂ ಮೊಹಿದ್ದೀನ್ ರಸ್ತೆ	8000
304	24	15	504 & 505	ನವಾಯತ್ ಕಾಲೋನಿ	8000
305	25	2	2	ಮಾರ್ಕೆಟ್ ರಸ್ತೆ -ಎಸ್ ಎನ್ ನಗರ ಸರ್ಕಲ್ ನಿಂದ ಗಜಾನನ ರೈಸ್ ಮಿಲ್ ವರೆಗೆ	16800
306	25	2	4	ಬಿ.ಹೆಚ್ ರಸ್ತೆ -ಎಸ್ ಎನ್ ನಗರ ಸರ್ಕಲ್ ನಿಂದ ಮಹಿಳಾ ಕಾಲ್ಪೆಜ್ ರಸ್ತೆ ವರೆಗೆ	21000
307	25	2	103	ಎ.ಕೆ.ಕಾಲೋನಿ	4000
ಕ್ರ. ಸಂ	ಘಂಟಾ ಓಡಿ	ಃವಡಿಅಏ ಓಡಿ	ಖಜಿಂಱ ಫಲ	ಓಂಒಇ	ನಿವೇಶನ ದರ (ಪ್ರತಿ ಚ. ಮೀ. ಗೆ)
308	25	2	501 & 502 & 503 & 504 & 505 & 506	ಜಿ ಪಿ ರಸ್ತೆ	9500
309	25	5	2	ಮಾರ್ಕೆಟ್ ರಸ್ತೆ -ಎಸ್ ಎನ್ ನಗರ ಸರ್ಕಲ್ ನಿಂದ ಗಜಾನನ ರೈಸ್ ಮಿಲ್ ವರೆಗೆ	16800
310	25	5	104	ಅಜಾದ್ ರಸ್ತೆ	8500
311	25	5	105	ಅಜಾದ್ ಮುಖ್ಯ ರಸ್ತೆ	9500
312	25	5	109 & 110 & 501 ರಿಂದ 507	ಬದ್ರಿಯಾ ಮಸೀದಿ ರಸ್ತೆ	8500
313	26	22	117	ಜನ್ನತ್ ಗಲ್ಲಿ ರಸ್ತೆ	8000
314	26	22	118	ಹಳೇ ಇಕ್ಕೇರಿ ರಸ್ತೆ	8000

315	26	22	501 ರಿಂದ 508	ಜನ್ನತ್ ನಗರ	8000
316	27	13	12	ಆವಿನಹಳ್ಳಿ ರಸ್ತೆ (ಗಜಾನನ ರೈಸ್ ಮಿಲ್ ನಿಂದ ಎಸ್ ಎನ್ ನಗರ 2ನೇ ಮುಖ್ಯ ರಸ್ತೆ ವರೆಗೆ)	14000
317	27	13	20	ರಕ್ಷೇಶ್ವರಿ ದೇವಸ್ಥಾನ ರಸ್ತೆ	7000
318	27	13	103	ಎ.ಕೆ.ಕಾಲೋನಿ ರಸ್ತೆ	5500
319	27	13	127	ಎಸ್.ಎನ್.ನಗರ 2ನೇ ಅಡ್ಡ ರಸ್ತೆ.	8000
320	27	13	149.504.505.506	ಬ್ಲಾಕ್ ನಂ.13 ಈಸ್ಟ್ ಮುಖ್ಯ ರಸ್ತೆ -ಬಂಟರ ಸಮಾಜ ಎದುರು ರಸ್ತೆ	7500
321	27	13	501.502.503.507.508.	ಎ. ಮುಖ್ಯ ರಸ್ತೆ-ಎ.ಕೆ.ಕಾಲೋನಿ	5000
322	27	16	12	ಆವಿನಹಳ್ಳಿ ರಸ್ತೆ (ಗಜಾನನ ರೈಸ್ ಮಿಲ್ ನಿಂದ ಎಸ್ ಎನ್ ನಗರ 2ನೇ ಮುಖ್ಯ ರಸ್ತೆ ವರೆಗೆ)	14000
ಕ್ರ. ಸಂ	ಘಂಟುಟಿ	ಃವಣಿಅವ ಟಿ	ಖಣಿಂಟ ಫಲ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
323	27	16	12	ಆವಿನಹಳ್ಳಿ ರಸ್ತೆ (ಎಸ್ ಎನ್ ನಗರ 2ನೇ ಮುಖ್ಯ ರಸ್ತೆಯಿಂದ ಎಸ್ ಎನ್ ನಗರ 5ನೇ ಮುಖ್ಯ ರಸ್ತೆ ವರೆಗೆ)	12000
324	27	16	12	ಆವಿನಹಳ್ಳಿ ರಸ್ತೆ (ಎಸ್ ಎನ್ ನಗರ 5ನೇ ಮುಖ್ಯ ರಸ್ತೆಯಿಂದ ನಗರಸಭೆ ವ್ಯಾಪ್ತಿವರೆಗೆ)	10000
325	27	16	118	ಹಳೇ ಹಾನಂಬಿ ರಸ್ತೆ	7000
326	28	9	20	ರಕ್ಷೇಶ್ವರಿ ದೇವಸ್ಥಾನ ರಸ್ತೆ	7000
327	28	9	156	ಇಂದಿರಾ ಗಾಂಧಿ ಕಾಲೇಜ್ ಮುಖ್ಯ ರಸ್ತೆ	10000

328	28	9	501.502.503.504.505.506.507.508.509.510.511.512.513.514.515.516.517.518.519.520.521. 522. 523.524.525	ಎಸ್ ಎನ್ ನಗರ ಹೊಸ ಬಡಾವಣೆ	7000
329	28	9		ಕಂಬಳಿಕೊಪ್ಪ ಗ್ರಾಮ ಸರ್ವೆ ನಂ-83/2 (ಹೆಚ್ ಜಿ ಗುರುರಾಜ್ ಲೇ ಔಟ್)	7000
330	29	26	10	ಯಳ್ಳಾರೆ ರಸ್ತೆ	7000
331	29	26	12	ಆವಿನಹಳ್ಳಿರಸ್ತೆ (ಎಸ್ ಎನ್ ನಗರ 2ನೇ ಮುಖ್ಯ ರಸ್ತೆಯಿಂದ ಎಸ್ ಎನ್ ನಗರ 5ನೇ ಮುಖ್ಯ ರಸ್ತೆ ವರೆಗೆ)	12000
332	29	26	126	ಬ್ಲಾಕ್ 24 ಸೌತ್ ಅಡ್ಡರಸ್ತೆ-ಆಶ್ರಮ ಶಾಲೆ -ಸುತ್ತಲು	7000
333	29	26	127	ಎಸ್.ಎನ್.ನಗರ 2ನೇ ಅಡ್ಡ ರಸ್ತೆ	8000
334	29	26	128	ದ್ವಜ ಕಟ್ಟಿ ರಸ್ತೆ	6500
335	29	26	129	ಬ್ಲಾಕ್ 26 ಸೌತ್ ಅಡ್ಡರಸ್ತೆ	6500
ಕ್ರ. ಸಂ	ಘಂಟು ಆ ಓಡಿ	ಃಖಡಿಅವ ಓಡಿ	ಖಡಿಂಆ ಖಆ	ಓಂಒಇ	ನಿವೇಶನ ದರ (ಪ್ರತಿ ಚ. ಮೀ. ಗೆ)
336	29	26	501 ರಿಂದ 508	ಎಸ್ ಎನ್ ನಗರ	7000
337	29	26	509 & 510	ಬಿ ಡಿ ಕ್ವಾಟ್ರಸ್	6500
338	30	24	20	ರಕ್ಷೇಶ್ವರಿ ದೇವಸ್ಥಾನ ರಸ್ತೆ	7000
339	30	24	126	ಬ್ಲಾಕ್ 24 ಸೌತ್ ಅಡ್ಡರಸ್ತೆ-ಆಶ್ರಮ ಶಾಲೆ -ಸುತ್ತಲು	7000
340	30	24	149	ರಕ್ಷೇಶ್ವರಿ ದೇವಸ್ಥಾನ ರಸ್ತೆ	7000

341	30	24	501.502.503.505.506.507.510.511.	ಆಶ್ರಮ ಶಾಲೆ -ಸುತ್ತಲು	7000
342	30	24	504.508.509.512.513. 514	ಎಸ್ ಎನ್ ನಗರ - ರಾಮೇಶ್ವರ ಸರ್ಕಲ್	7000
343	30	24		ಕಂಬಳಿಕೊಪ್ಪ ಸ.ನಂ. 84/1 ಮುನಿರಾಜ್ ಬಿನ್ ಸೊಕ್ಕಪ್ಪ	7000
344	30	32	126	ಬ್ಲಾಕ್ 24 ಸೌತ್ ಅಡ್ಡರಸ್ತೆ-ಆಶ್ರಮ ಶಾಲೆ -ಸುತ್ತಲು	7000
345	30	32	128	ದ್ವಜ ಕಟ್ಟಿ ರಸ್ತೆ	7000
346	30	32	143	ಬ್ಲಾಕ್ 45,ನಾರ್ತ್ ಅಡ್ಡರೋಡ್-ಎಸ್ ಎನ್ ನಗರ - ವಿವೇಕಾನಂದ ಟೇಡರ್ಸ್ ರಸ್ತೆ	7000
347	30	32	502.503.501.504.512.513.514.516	ಎಸ್ ಎನ್ ನಗರ - ರಾಮೇಶ್ವರ ಸರ್ಕಲ್	7000
348	30	32	505.506.507.508.509.510.517.518	ಎಸ್ ಎನ್ ನಗರ - ವಿವೇಕಾನಂದ ಟೇಡರ್ಸ್ ರಸ್ತೆ	7000
349	31	45	10	ಯಳ್ಳಾರೆ ರಸ್ತೆ	7000
350	31	45	12	ಆವಿನಹಳ್ಳಿರಸ್ತೆ (ಎಸ್ ಎನ್ ನಗರ 5ನೇ ಮುಖ್ಯ ರಸ್ತೆಯಿಂದ ನಗರಸಭೆ ವ್ಯಾಪ್ತಿವರೆಗೆ)	10000
351	31	45	128	ದ್ವಜ ಕಟ್ಟಿ ರಸ್ತೆ	7000
352	31	45	129	ಬ್ಲಾಕ್ 26 ಸೌತ್ ಅಡ್ಡರಸ್ತೆ	7000
ಕ್ರ. ಸಂ	ಘಂಟು ಓಡಿ	ಐಡಿಐಎಂ ಓಡಿ	ಖಜೀಂಟಿ ಫಲ	ಓಂಟಿ	ನಿವೇಶನ ದರ (ಪ್ರತಿ ಚ. ಮೀ. ಗೆ)
353	31	45	143	ಬ್ಲಾಕ್ 45,ನಾರ್ತ್ ಅಡ್ಡರೋಡ್-ಎಸ್ ಎನ್ ನಗರ - ವಿವೇಕಾನಂದ ಟೇಡರ್ಸ್ ರಸ್ತೆ	7000
354	31	45	501.502.504.506.524.525.526.527.528.529.530.531.532.533.	ವರದಾ ಕಾಲೋನಿ -ಪಾಲಿಟೆಕ್ನಿಕ್ ಕಾಲೇಜು -ಇಕ್ಕೇರಿ ರಸ್ತೆ	8000

355	31	45	503.507.508.509.510.511.512.513.514.515.516.517.518. 520.523	ಎಸ್ ಎನ್ ನಗರ ನಗರಸಭೆ ಸಮುದಾಯ ಭವನ ರಸ್ತೆ	7000
356	31	45	505.519.521.522	ಎಸ್ ಎನ್ ನಗರ ಬಿ ಡಿ ಕ್ವಾಟರ್ಸ್	6500
357	31	45	534	10ನೇ ಅಡ್ಡ ರಸ್ತೆ- ವರದಾಮೂಲ ರಸ್ತೆ	6000
358				ಎ ಪಿ ಎಮ್ ಸಿ ಯಾರ್ಡ್ ಒಳಗಡೆ	7000

ಕಾರ್ಗಲ್ - ಜೋಗ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮಾರ್ಗಸೂಚಿ ದರಪಟ್ಟಿ

ಖಟ ಓಂ	ಪ್ರದೇಶ/ರಸ್ತೆ/ಬಡಾವಣೆ	ಕಬಲ ಓಣಿ	ನಿವೇಶನ ದರ (ಪ್ರತಿ ಚ. ಮೀ. ಗೆ)
ವಾರ್ಡ್ ನಂ 01			
359	ಮಳಲಿ ಏರಿಯಾ, ಕುಳಕಾರು ಏರಿಯಾ	8-3-16o,10-6-1o,10-6-9,10-6-9/o,10-6-19o	3500
360	ಮಳಲಿ ಏರಿಯಾ, ಕುಳಕಾರು ಏರಿಯಾ	9-501-1,9-501-2,9-504-21/o,9-504-21/ಃ, 9-504-21/ಅ,9-505-14o, 9-505-14ಃ,10-502-59,10-506-9,10-509-3o,10-509-24,10-506-8o,	3200
ವಾರ್ಡ್ ನಂ 02			
361	ವಾಟರ್ ಟ್ಯಾಂಕ್ ಏರಿಯಾ	1-4-8, 10-6-19ಃ	3400
362	ವಾಟರ್ ಟ್ಯಾಂಕ್ ಏರಿಯಾ,ಕಾರ್ಗಲ್ ಏರಿಯಾ	7-101-11,7-101-41	3200
363	ಶಾಂತಿ ನಗರ ಏರಿಯಾ	5-102-63o 5-102-63/o	3200
364	ಶಾಂತಿ ನಗರ ಏರಿಯಾ	5-507-256	3000
365	ಭಾಗ್ಯ ಮಂದಿರ ಏರಿಯಾ	2-5-9ಃ	3500
366	ಮಸೀದಿ ರಸ್ತೆ	7-2-155, 7-2-157	4200
367	ಮಸೀದಿ ರಸ್ತೆ	7-101-11o,7-101-13,7-101-23,7-101-25/1,7-101-29o,7-101-49,7-101-57	4000
368	ಯಲ್ಲಮ್ಮ ಗುಡ್ಡ	2-508-29	3200

ವಾರ್ಡ್ ನಂ 03

ವಾರ್ಡ್ ನಂ 03			
369	ಮಸೀದಿ ರಸ್ತೆ	7-101-7,7-101-46/0	4000
370	ಮಸೀದಿ ರಸ್ತೆ	7-101-29,7-101-29/0,7-101-29/1,7-101-29/2,7-101-29/3,7-101-29/4,7-101-29/5,7-101-29/6,7-101-29/7,7-101-29/8,7-101-29/9	4000
371	ಮಸೀದಿ ರಸ್ತೆ	1-502-137/1,1-502-137/2,1-509-239	3800
372	2ನೇ ಬಜಾರ್ ರಸ್ತೆ	1-101-36,1-101-20,1-101-58,1-101-46,7-101-15,1-101-12,1-101-60	4500
ಖಟ ಓಂ	ಪ್ರದೇಶ/ರಸ್ತೆ/ಬಡಾವಣೆ	ಕಛಿಲ ಓಣಿ	ನಿವೇಶನ ದರ (ಪ್ರತಿ ಚ. ಮೀ. ಗೆ)
373	2ನೇ ಬಜಾರ್ ರಸ್ತೆ	1-501-212,1-501-214,1-501-219,1-502-110,1-502-127,1-504-268,1-509-240,1-510-51,1-511-230,1-511-27,1-502-103,1-502-121,1-502-124,1-502-126,1-502-250,1-505-85/0,1-507-168,1-507-170,1-508-255,1-509-242/0,1-510-53,1-511-18,1-511-40	4300
374	2ನೇ ಬಜಾರ್ ರಸ್ತೆ	1-501-197,1-501-203/0,1-501-205,1-501-213,1-501-220,1-501-234,1-502-112,1-502-116,1-502-157,1-504-260,1-505-175,1-505-191,1-505-193,1-506-67,1-506-212,1-507-162,1-509-246,1-511-33,1-511-36	4300
375	ವಾಟರ್ ಟ್ಯಾಂಕ್ ಏರಿಯಾ	7-101-35,7-101-58ಇ	3400
376	ವಾಟರ್ ಟ್ಯಾಂಕ್ ಏರಿಯಾ	1-501-201,1-501-203,1-501-217,1-502-121,1-502-133,1-502-139,1-502-145, 1-504-264,1-504-266,1-507-166,1-507-169,1-509-251,1-511-31, 1-511-14/0	3200
377	ಯಲ್ಲಮ್ಮ ಗುಡ್ಡ	2-508-42/ಃ	3200
378	ಬಿ.ಹೆಚ್ ರಸ್ತೆ	1-502-120	3800
ವಾರ್ಡ್ ನಂ 04			
379	ಬಿ.ಹೆಚ್ ರಸ್ತೆ	5-2-76, 5-2-92 5-2-94,5-2-94/0, 5-2-124, 5-2-130	4500
380	ಬಿ.ಹೆಚ್ ರಸ್ತೆ	5-102-5,	4300
381	ಬಿ.ಹೆಚ್ ರಸ್ತೆ	5-509-103,5-509-79,1-502-148,	4200
382	ಚವಾಳಿ ಕ್ಯಾಂಪ್, ಯಲ್ಲಮ್ಮ ಗುಡ್ಡ	1-2-17,5-2-102,5-2-104,5-2-124/1,5-2-162,	3400
383	ಚವಾಳಿ ಕ್ಯಾಂಪ್, ಯಲ್ಲಮ್ಮ ಗುಡ್ಡ	5-102-39,5-102-21	3300

384	ಚವಾಳಿ ಕ್ಯಾಂಪ್, ಯಲ್ಲಮ್ಮ ಗುಡ್ಡ	2-508-36/1,2-511-138,2-511-167,2-512-184,2-511-225/1,2-511-154,2-512-172,2-510-59,5-508-69,5-509-105,5-508-60,5-509-101,5-508-56,5-508-64,5-509-77,2-512-183,5-502-21,2-502-78,2-503-106,2-503-127,2-505-4,2-508-38,5-508-52, 5-509-84,5-509-97,2-510-59,2-511-141,2-511-157,5-513-41	3200
385	ಬಿ.ಹೆಚ್ ರಸ್ತೆ ಕಾರ್ಗಲ್	5-2-66, 5-2-90 ,5-2-120,5-2-114,5-2-118,5-2-118/1,5-2-88,5-2-122/1	4500
386	ಬಿ.ಹೆಚ್ ರಸ್ತೆ ಕಾರ್ಗಲ್	5-102-35,5-102-3,5-102-33,5-102-41	4300
387	ಬಿ.ಹೆಚ್ ರಸ್ತೆ ಕಾರ್ಗಲ್	5-508-68,5-509-94,5-509-109	4200
ಉಟ ಓಂ	ಪ್ರದೇಶ/ರಸ್ತೆ/ಬಡಾವಣೆ	ಕಛೇ ಓಣಿ	ನಿವೇಶನ ದರ (ಪ್ರತಿ ಚ. ಮೀ. ಗೆ)
388	ಕಂಟ್ರಾಕ್ಟರ್ ಕಾಲೋನಿ	2-503-131/1,2-508-40,2-508-45,2-511-161,2-513-195	3200
389	ಭಾಗ್ಯ ಮಂದಿರ ಏರಿಯಾ	2-102-6,2-508-40,2-513-195	3500
ವಾರ್ಡ್ ನಂ 05			
390	ಬಿ.ಹೆಚ್ ರಸ್ತೆ	1-2-99,1-2-81,1-2-83,	4500
391	ಬಿ.ಹೆಚ್ ರಸ್ತೆ	1-505-95,2-508-42,2-503-119,2-508-42	4200
392	ಜೋಗ ರಸ್ತೆ	2-2-6,2-2-12,2-2-48,1-2-39,2-2-18,2-2-22,1-2-85,2-2-2/0,1-2-43,2-2-28,2-2-36,2-2-28/1	4500
393	ಜೋಗ ರಸ್ತೆ	2-102-8,2-102-12	4300
394	ಜೋಗ ರಸ್ತೆ	2-506-22,1-506-67,2-507-25,2-507-27, 2-503-103,1-502-140,1-502-138,2-511-140,1-506-66	4200
395	ಯಲ್ಲಮ್ಮ ಗುಡ್ಡ	1-2-115,2-2-130,2-2-130/0,2-2-8,2-2-2,2-102-34	3400
396	ಯಲ್ಲಮ್ಮ ಗುಡ್ಡ	2-503-104,2-503-114,02-503-117,2-503-118/1,2-503-118/2,2-503-132/1,2-503-109/1,2-507-27,1-502-155,2-503-124,02-102-34,2-505-6,2-505-8,2-504-1,2-507-25,2-508-46,2-508-40	3200
397	2ನೇ ಬಜಾರ್ ರಸ್ತೆ	1-2-1,2-2-10,2-2-10/0,1-2-57,1-2-91,1-2-45,1-2-77,1-2-101	4500
398	2ನೇ ಬಜಾರ್ ರಸ್ತೆ	1-101-24	4400
399	2ನೇ ಬಜಾರ್ ರಸ್ತೆ	1-505-81,1-505-102,2-512-171,2-507-23,2-508-46,5-508-42,1-506-56/0,1-506-61,1-506-74,1-505-87,1-505-87,1-506-70,	4300

400	ಚವಾಳಿ ಕ್ಯಾಂಪ್,	5-2-106	3400
401	2ನೇ ಬಜಾರ್ ರಸ್ತೆ	5-102-45	4400
402	2ನೇ ಬಜಾರ್ ರಸ್ತೆ	5-503-113,2-506-20,2-507-26	4300
403	ಭಾಗ್ಯ ಮಂದಿರ ಏರಿಯಾ	2-102-18,2-102-16,2-102-20,2-102-30,	3500
404	ಭಾಗ್ಯ ಮಂದಿರ ಏರಿಯಾ	2-508-32,1-506-58,2-503-96/1,2-508-45,2-503-111	3400
405	ಕಂಟ್ರಾಕ್ಟರ್ ಕಾಲೋನಿ	2-2-42,2-102-12,	3700
406	ಕಂಟ್ರಾಕ್ಟರ್ ಕಾಲೋನಿ	2-508-41,2-507-28,	3500
ಉಟಿ ಓಂ	ಪ್ರದೇಶ/ರಸ್ತೆ/ಬಡಾವಣೆ	ಕಛೇರ ಓಣಿ	ನಿವೇಶನ ದರ (ಪ್ರತಿ ಚ. ಮೀ. ಗೆ)
ವಾರ್ಡ್ ನಂ 06			
407	ಶ್ರೀಮರ , ಜೋಗ ರಸ್ತೆ	1-2-33,11-1-250,2-5-90,4-5-10:	4000
408	ಶ್ರೀಮರ , ಜೋಗ ರಸ್ತೆ	2-508-39, 15-506-52	3800
409	ವರ್ಕಮನ್ ಬ್ಲಾಕ್ ಏರಿಯಾ	4-5-100 ,4-5-10:	4000
410	ವರ್ಕಮನ್ ಬ್ಲಾಕ್ ಏರಿಯಾ	15-506-15,1-511-6,15-506-48,15-506-02,15-506-04	3900
411	ಚವಾಳಿ ಕ್ಯಾಂಪ್,	15-506-44,	4000
412	ಮಲ್ಲಕ್ಕಿ ಏರಿಯಾ	11-502-2/1,11-503-7,4-502-10,	3200
413	2ನೇ ಬಜಾರ್ ರಸ್ತೆ	15-506-25	4300
414	ಜಾಲಿಗದ್ದೆ	11-9-2,3-1-150,1-2-59	3500
ವಾರ್ಡ್ ನಂ 07			
415	ಜಾಲಿಗದ್ದೆ	6-1-180,6-1-18/ಃ,6-1-18,	3500
416	ಜಾಲಿಗದ್ದೆ	6-501-38,6-501-30,6-501-40,6-501-12,6-501-13,6-501-22,6-501-34,6-501-36	3400
ವಾರ್ಡ್ ನಂ 08			
417	ಐ ಎಚ್ ಪಿ ಕ್ಯಾಂಪ್, ಜೋಗ	20-510-81,20-510-83,20-210-85,20-512-126,20-512-128,	4000
ವಾರ್ಡ್ ನಂ 09			

418	ರೆಡ್ಡಿ ಬ್ಲಾಕ್, ಜೋಗ	16-504-268,16-504-266,16-504-264,16-504-262,16-504-260	4000
ವಾರ್ಡ್ ನಂ 10			
419	ಫಾತಿಮಾಪುರ	18-501-16	3500
420	ಉಳ್ಳಾಲ ಏರಿಯಾ	12-9-17:	3500
ವಾರ್ಡ್ ನಂ 11			
421	ಉಳ್ಳಾಲ ಏರಿಯಾ	4-5-10/ಅ	3500
422	ಹೆನ್ನಿ	18-503-39,18-505-136,18-505-61	3000
ಖಟೆ ಓಂ	ಪ್ರದೇಶ/ರಸ್ತೆ/ಬಡಾವಣೆ	ಕಬಲ ಓಣಿ	ನಿವೇಶನ ದರ (ಪ್ರತಿ ಚ. ಮೀ. ಗೆ)
423	ಸುಂಕದಮನೆ	18-8-167/ಃ,12-9-170,18-167/0,18-8-165ಃ,18-8-163ಉ,18-8167ಔ,18-8-167ಕ,18-8167ಕಿ,18-8-167ಐ,18-8-167ಃ,	3100
424	ಸುಂಕದಮನೆ	18-503-171/0,18-503-1710,18-502-23,	3000
425	ವಡಂಬೈಲ್ ಏರಿಯಾ	18-8-167/ಅ,18-167/ಅ,18-8-167/ಇ,19-8-170ಅ,18-8-163ಅ,18-8-167ಅ,18-8-167ಈ,18-8-167ಉ,18-8-167ಊ,18-8-167ಇ,18-8-167ಐ,18-8-167ಏ,18-8-167ಏ,18-8-167ಏ,18-8-167ಏ,18-8-167ಏ,18-8-167ಏ,18-8-167ಏ,18-8-167ಏ,	3100
426	ವಡಂಬೈಲ್ ಏರಿಯಾ	18-504-1700,18-505-62	3000

ನಾಗರ ತಾಲ್ಲೂಕು ಹೋಬಳಿವಾರು ಗ್ರಾಮಗಳ ವ್ಯಾಪ್ತಿಯ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮತಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
ಕನಬಾ ಹೋಬಳಿ						
427	ಅಣಲೇಕೊಪ್ಪ	400000	550000	1500000	5000	6000
428	ಅದರಂತೆ	180000	300000	1500000	1400	2000
429	ಈಳಿ	195000	400000	1600000	3000	3700
430	ಉಳ್ಳೂರು	280000	400000	1600000	2600	3300
431	ಉಳ್ಳೂರು ಓ ಊ - 93,56, 52/4, 51,50,49,48,46,45,21	480000	600000	2500000	4000	5000
432	ಕಂಬಳಿಕೊಪ್ಪ	500000	700000	1600000	5500	6500
433	ಕೋರ್ಲಿಕೊಪ್ಪ (ಕ)	175000	300000	1000000	1300	2000
434	ಕೋತ್ತಾಲಕಟ್ಟೆ	250000	400000	1500000	2500	3200
435	ಕೆರೋಡಿ (ಕ)	190000	350000	1050000	1500	2000
436	ಕೆಳಗಿನ ಮನೆ	170000	300000	1225000	1300	2000
437	ಕೆಳದಿ	250000	450000	1700000	5100	6200
438	ಗುತ್ತನಹಳ್ಳಿ	150000	200000	900000	1300	2000
439	ಚಂದ್ರಮಾವಿನಕೊಪ್ಪಲು	400000	500000	1300000	3300	4100
440	ಜಂಬಾನಿ	195000	375000	1225000	1500	2000
441	ಚಿಕ್ಕನೆಲ್ಲೂರು	200000	320000	1200000	1500	2000
442	ಜಂಬಗಾರು	480000	680000	1400000	5800	7000

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮರಾಣಿ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರದ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
443	ಜಂಬಗಾರು 16/1	400000	680000	1400000	5800	7000
444	ಜಂಬಗಾರು ಓ ಊ 42,41,40,31,30,29,12,11,4,2	650000	820000	1600000	8700	9500
445	ತೆಪ್ಪಗೋಡು	195000	375000	1225000	1400	2000
446	ನಾಡಮಂಜಾಲೆ	190000	375000	1350000	1400	2000
447	ಪುರದಸರ	185000	330000	1225000	1300	2000
448	ಪಡವಗೋಡು	190000	375000	1350000	1600	2000
449	ನಾಡಕಲಸಿ	195000	375000	1340000	1500	2000
450	ನೀಚಡಿ	190000	370000	1360000	1400	2000
451	ನಾರಗೋಡು	185000	375000	1350000	1300	2000
452	ಬಾಳಗೋಡು	190000	360000	1225000	1500	2000
453	ಬ್ರಾ. ಚಿತ್ರಟ್ಟಿ	185000	375000	1225000	1300	2000
454	ಬನದಕೊಪ್ಪ	185000	320000	1225000	1300	2000
455	ಬಳಸಗೋಡು	500000	650000	1600000	5000	6000
456	ಬ್ರಾ. ಮಂಜಾಲೆ	230000	425000	1600000	1500	2000
457	ಬಾಳೆಗುಂಡಿ	250000	380000	1185000	1300	2000
458	ಬಿಳಿಸಿರಿ	195000	485000	1085000	1300	2000
459	ಬರೂರು	180000	320000	1085000	1400	2000
460	ಲಾವಿಗೈರೆ	185000	350000	1050000	1300	2000

ಕ್ರ.ಸಂ	ಬೇಳೂರು	190000	320000	1500000	1600	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮಾಠಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
462	ಭೀಮನೇರಿ	400000	530000	1500000	5000	6000
463	ಮಾಲ್ವೆ	190000	330000	1400000	1500	2000
464	ಮಡಸೂರು	185000	330000	1400000	1300	2000
465	ಮಂಗಳಬೀಸು	420000	560000	1400000	4300	5300
466	ಮರೂರು	195000	330000	1375000	1500	2000
467	ಮಾಸೂರು	200000	370000	1265000	1400	2000
468	ಮಳ್ಳುಕೆರೆ	180000	250000	1090000	1300	2000
469	ಮರಸ	275000	575000	1250000	3500	4500
470	ಮಳ್ಳ	190000	420000	1025000	1600	2000
471	ಮಂಕೋಡು	490000	600000	1500000	5000	6000
472	ಯಳವರಸಿ	400000	530000	1060000	3000	4000
473	ಜಚಿಟಚಿತಿಚಿಡಿ ಓಲೂ-9,8,7	510000	640000	1600000	4500	6000
474	ಯಳವರಸಿ ಸ ನಂ: 6/1 , 6/2 ಮತ್ತು 51/1	400000	530000	1060000	3200	4200
475	ಯಲಗಳಲೆ	295000	520000	1345000	4300	5300
476	ಸುಳಗೋಡು	200000	345000	1200000	1400	2000
477	ಶಿರಗುಪ್ಪೆ	190000	280000	1000000	1300	2000
478	ಶಿರವಾಳ	300000	500000	1445000	3000	4000
479	ಸಂಗಳ	460000	600000	1600000	5000	6000

ಕ್ರ.ಸಂ	ಸಂಗಳ ಸ.ನಂ. 65/4	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮತಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
480	ಸಂಗಳ ಸ.ನಂ. 65/4		460000	600000	1600000	5500	6500
481	ಸಣ್ಣಮನೆ (ಕೆ)		490000	800000	1500000	5000	6000
482	ಹಕ್ಕಿಕೊಪ್ಪ		180000	320000	1300000	1500	2000
483	ಹೋಟೆಲ್ ಸರ		195000	320000	925000	1300	2000
484	ಹಾರೆಗೊಪ್ಪ		190000	240000	925000	1400	2000
485	ಹಳವಗೋಡು		190000	240000	925000	1300	2000
ಆನಂದಪುರ ಹೋಬಳಿ							
486	ಆತವಾಡಿ		210000	325000	1325000	1500	2000
487	ಆನಂದಪುರ					5500	6500
488	ಆಚಾಪುರ		180000	260000	1600000	1600	2000
489	ಂಭಿಚಿರಿಣಡಿಚಿ ಓ ಊ - 1,145,139,4,21,36,35,23,22,35,34,33,55,54, 57,58,53		270000	400000	2400000	2700	3000
490	ಅಡೂರು		210000	400000	1190000	1500	2000
491	ಇರುವಕ್ಕಿ		220000	400000	1335000	1800	2500
492	ಐಗಿನಬೈಲು		210000	290000	1100000	1800	2500
493	ಪುರುಟಿಚಿಫುಠಿಟೆಣ ಓ ಊ - 2, 1, 13, 12, 11, 46, 18, 50		300000	500000	1640000	2900	3800
494	ಕಣ್ಣೂರು ಇನಾಂ		290000	460000	1365000	1300	2000

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮತಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
495	ಕಣ್ಣೂರು ಸರ್ಕಾರಿ	290000	460000	1365000	1300	2000
496	ಕಣ್ಣೂರು	290000	460000	1365000	1300	2000
497	ಕಾನುಮನೆ	195000	320000	1345000	1400	2000
498	ಕಾಸ್ತಾಡಿ	250000	410000	1450000	1800	2500
499	ಕಾಸ್ತಾಡಿ ಓ ಊ - 9	395000	675000	1800000	2900	3800
500	ಕೆರೆಹಿತ್ತು	200000	320000	1400000	1400	2000
501	ಕೆರೆಕೊಪ್ಪ	185000	280000	1500000	2800	3500
502	ಕುಡಿಗರೆ	275000	400000	1375000	1400	2000
503	ಕೋಟೆಕೊಪ್ಪ	200000	300000	990000	1300	2000
504	ಖೈರಾ	130000	370000	860000	1300	2000
505	ಗೌತಮಪುರ ಇನಾಂ	270000	480000	1300000	1600	2000
506	ಗೌತಮಪುರ ಸರ್ಕಾರಿ	270000	480000	1300000	1600	2000
507	ಗೌತಮಪುರ ಸ್ವಾಸ್ತಿ	270000	480000	1300000	1600	2000
508	ಗೌತಮಪುರ	265000	480000	1300000	1600	2000
509	ಗಂಟಿನಕೊಪ್ಪ	200000	290000	1125000	1500	2000
510	ಗೀಜಗ	185000	290000	990000	1400	2000
511	ಗಿಳಾಲಗುಂಡಿ	160000	230000	1040000	1300	2000

512	ಉಟಚಿಟಂಕಟಿಜು ಓ ಊ - 111, 112, 113, 88, 117, 118, 86, 85, 119, 120, 128, 129, 131, 2, 3, 7, 6, 8, 5	240000	345000	1560000	2400	2800
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮದಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
513	ಚಿಕ್ಕಬಿಲಗುಂಜಿ	240000	370000	1200000	1400	2000
514	ಚನ್ನಶೆಟ್ಟಿಕೊಪ್ಪ	200000	330000	965000	1300	2000
515	ಚಿಪ್ಪಳಿ	185000	320000	1050000	1600	2000
516	ಚನ್ನಿಗನತೋಟ	190000	280000	1125000	1600	2000
517	ಜಂಬಿಕೊಪ್ಪ	195000	280000	1025000	1500	2000
518	ತುಮರಿಕೊಪ್ಪ	185000	250000	980000	1400	2000
519	ತಂಗಳವಾಡಿ	180000	250000	980000	1300	2000
520	ತ್ಯಾಗರ್ತಿ ಸರ್ಕಾರಿ	290000	450000	1150000	2000	2500
521	ತ್ಯಾಗರ್ತಿ ಇನಾಂ	290000	450000	1150000	2000	2500
522	ತ್ಯಾಗರ್ತಿ	290000	450000	1150000	2000	2500
523	ತ್ಯಾಗರ್ತಿ ಸ್ವಾಸ್ತಿ	290000	450000	1150000	2000	2500
524	ತಾವರೆಹಳ್ಳಿ	180000	290000	900000	1500	2000
525	ದಣಂದೂರು	200000	300000	1275000	1300	2000
526	ನಂದೀತಳೆ	195000	290000	1285000	1600	2000
527	ನಾಡವಳ್ಳಿ	215000	315000	900000	1500	2000
528	ನರಸೀಪುರ	195000	430000	1180000	1400	2000

529	ನೇದರವಳ್ಳಿ	195000	260000	1230000	1600	2000
530	ಭೈರಾಪುರ	245000	455000	880000	1400	2000
531	ಬ್ಯಾಡರಕೊಪ್ಪ	225000	400000	900000	1300	2000
532	ಬಳ್ಳಿಬೈಲು	185000	330000	1650000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮಾಠಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
533	ಬಿಲಗೋಡಿ	185000	290000	900000	1400	2000
534	ಬೆಳಂದೂರು	200000	300000	1365000	1500	2000
535	ಭೀಮನಕೋಣೆ	210000	300000	1365000	4000	5000
536	ಮಾದರಸನಕೊಪ್ಪ	205000	275000	890000	3900	4700
537	ಮಳಲಿ (ಆನಂ)	190000	280000	1180000	1300	2000
538	ಮುಂಡಿಗೇಸರ	180000	330000	1390000	1400	2000
539	ಮಾವಿನಸರ	205000	300000	1360000	1600	2000
540	ಮತ್ತಿಕೊಪ್ಪ (ಆನಂ)	200000	400000	1190000	1500	2000
541	ಮುಂಬಾಳು	185000	320000	990000	1500	2000
542	ಮಲಂದೂರು	180000	415000	900000	3800	4000
543	ಮಲಂದೂರು ಸ. ನಂ. 190, 191, 192, 193, 194	180000	415000	900000	4000	4500
544	ಎಬ್ಬೋಡಿ	190000	280000	1400000	1300	2000
545	ಯಡೆಹಳ್ಳಿ	220000	308000	1240000	3300	3800

546	ಜಜಿಜಜುಚಿಟಿಟು ಓ ಊ - 145, 42, 39, 42, 40, 41	330000	462000	1860000	4950	5200
547	ಯಡೆಹಳ್ಳಿ ಸರ್ವೆ ನಂ 184,185,186/1,186/2	220000	310000	1250000	3300	3800
548	ಯಡೆಹಳ್ಳಿ ಸರ್ವೆ ನಂ 21/1, 22/4	220000	308000	1240000	3800	4500
549	ಲಕ್ಕವಳ್ಳಿ	200000	280000	1000000	1500	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮಾಠಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರದ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
550	ಸರಗುಂದ	210000	325000	1000000	1300	2000
551	ಸಂಪಳ್ಳಿ	185000	290000	1000000	1400	2000
552	ಶೆಡ್ಡಿಕೆರೆ	195000	290000	1000000	1500	2000
553	ಹಿರೇಬಿಲಗುಂಜಿ	180000	290000	1400000	1400	2000
554	ಹಿರೇಹಾರಕ	230000	325000	1000000	1500	2000
555	ಹೊಸಗುಂದ	235000	320000	1600000	1600	2000
556	ಹೊಂಗೋಡು	185000	225000	1000000	1400	2000
557	ಹೊಸೂರು (ಆನಂ)	180000	240000	1000000	1800	2000
558	ಹೊಸೂರು ಓ ಊ - 29,62,46,18,50	300000	540000	1500000	2900	3600
559	ಹೆಗ್ಗೋಡು	210000	320000	1450000	3800	4500
560	ಹೈತೂರು	180000	290000	1320000	1600	2000
561	ಹೆಗ್ಗಟ್ಟು	185000	225000	1000000	1300	2000
562	ಹೆಬ್ಬರಿಗೆ	195000	325000	1000000	1400	2000
563	ಹೊನ್ನೆಸರ	190000	325000	1000000	1600	2000

564	ಹಿರೇಮನೆ (ಅ)	210000	320000	1000000	1500	2000
565	ಹೆನೆಗೆರೆ	205000	450000	1250000	1300	2000
ಆವಿನಹಳ್ಳಿ ಹೋಬಳಿ						
566	ಅಂಬಾರಗೋಡ್ಲು	190000	280000	1250000	1500	2000
567	ಆವಿನಹಳ್ಳಿ	250000	420000	1500000	3500	4300
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮರಾಣಿ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರಿ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
568	ಅಣಗಲಕೊಪ್ಪ	185000	300000	1400000	1400	2000
569	ಅರಳೀಕೊಪ್ಪ	480000	640000	1625000	5500	6200
570	ಇಂಡುವಳ್ಳಿ	170000	240000	1300000	1400	2000
571	ಇಲಕೋಡು	165000	265000	1250000	1300	2000
572	ಉದ್ರಿ	175000	320000	1500000	1500	2000
573	ಕಾಪ್ಪೆಮನೆ	170000	220000	1050000	1400	2000
574	ಕುರುವರಿ	185000	325000	1350000	1300	2000
575	ಕಬ್ಬನಾಡುಕೊಪ್ಪ	180000	230000	1050000	1400	2000
576	ಕಣಕೆ	170000	255000	1050000	1300	2000
577	ಕೋಳೂರು	175000	265000	1250000	1400	2000
578	ಕಿಪ್ಪಡಿ	180000	235000	1050000	1300	2000
579	ಕಾಗರಸು	180000	220000	1300000	1500	2000
580	ಕಲ್ಮನೆ	185000	220000	1325000	1400	2000

581	ಕೊಪ್ಪಲುಗದ್ದೆ	195000	290000	1050000	1400	2000
582	ಕೆಸವಿನಮನೆ	170000	300000	1100000	1300	2000
583	ಕೆರೋಡಿ (ಅ)	200000	260000	1450000	1400	2000
584	ಗೆಣಸಿನಕುಣಿ	245000	420000	1600000	1500	2000
585	ಗುಳೇಹಳ್ಳಿ	170000	300000	1100000	1400	2000
586	ಗೋಡೆಕೊಪ್ಪ	160000	280000	975000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮರಾಣಿ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
587	ಚಿಕ್ಕಮತ್ತೂರು	175000	250000	1300000	1400	2000
588	ಗಿಣಿವಾರ	170000	250000	1200000	1500	2000
589	ತೀರ್ಥ	200000	280000	1300000	1900	2000
590	ನಾಡವದ್ದಳ್ಳಿ	210000	320000	1300000	1400	2000
591	ದೇವಾಸ	160000	280000	900000	1300	2000
592	ನೀರುಕೊಡು	300000	450000	1300000	3000	4000
593	ನಾಡಮಳ್ಳ	160000	240000	1000000	1300	2000
594	ನಾಡಮಡವು	180000	250000	1400000	1400	2000
595	ಬೇಸೂರು	220000	300000	1450000	1400	2000
596	ಬ್ರಾ. ಬೇದೂರು	200000	290000	1350000	1500	2000
597	ಬೆಂಕಟವಳ್ಳಿ	185000	240000	1200000	1500	2000
598	ಬ್ರಾ. ಮಳ್ಳ	170000	210000	1150000	1400	2000
599	ಬ್ರಾ. ಮಡುವು	165000	230000	1150000	1400	2000

600	ಬ್ರಾ. ಗುಡಿಗರೆ	160000	210000	1050000	1300	2000
601	ಮತ್ತಿಗೆ	175000	240000	910000	1400	2000
602	ಮತ್ತಿಕೊಪ್ಪ (ಅವಿ)	180000	320000	1050000	1500	2000
603	ಮಂಕಳಲೆ	420000	590000	1400000	4800	5500
604	ಮಂಕಳಲೆ ಸ. ನಂ. 107/7, 107/8	420000	590000	1400000	5000	6000
605	ಮರಡವಳ್ಳಿ	200000	270000	1050000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷ್ಟಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮತಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
606	ಯಡಚಿಗಳೇಮನೆ	350000	540000	1600000	3500	4000
607	ಯಲವ	165000	240000	1000000	1400	2000
608	ಶೇಣಿಗೆ	170000	210000	950000	1300	2000
609	ಲಿಂಗದಹಳ್ಳಿ	250000	340000	1290000	3000	3500
610	ಸಾತಳಲು	170000	300000	915000	1300	2000
611	ಶೀತೂರು	160000	220000	1300000	1300	2000
612	ಹೆಬಸೆ	165000	220000	925000	1400	2000
613	ಹೆಡತ್ರಿ	170000	220000	1000000	1500	2000
614	ಹಳೇ ಇಕ್ಕೇರಿ	175000	290000	1200000	1400	2000
615	ಹೊಸೂರು (ಅ)	190000	300000	1350000	1500	2000
616	ಹುಲಕೋಡು	190000	280000	915000	1300	2000
617	ಹಿರೆಭಾಸ್ಕರ	175000	210000	950000	1400	2000

618	ಹುಣಾಲುಮಡಿಕೆ	185000	225000	950000	1600	2000
ಕರೂರು ಹೋಬಳಿ						
619	ಆಡಗಳಲೆ	260000	425000	1425000	1500	2000
620	ಅರಬಳ್ಳಿ	225000	300000	1425000	1400	2000
621	ಅವಡೆ	200000	420000	1200000	1300	2000
622	ಕಳಸವಳ್ಳಿ	180000	250000	1300000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮತಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
623	ಕಳೂರು	160000	240000	1600000	1300	2000
624	ಕುದುರೂರು	205000	320000	1350000	1400	2000
625	ಕಟ್ಟಿನಕಾರು	200000	410000	1375000	1500	2000
626	ಕೊಡನವಳ್ಳಿ	165000	320000	1200000	1400	2000
627	ಕಿರುವಾಸೆ	160000	220000	1200000	1400	2000
628	ಕಾರಣಿ	170000	260000	1000000	1300	2000
629	ತುಮರಿ	170000	220000	1275000	1600	2000
630	ಚನ್ನಗೊಂಡ	200000	320000	1200000	1400	2000
631	ಚಿಮಲೆ	185000	300000	1325000	1300	2000
632	ಚದರವಳ್ಳಿ	170000	250000	1225000	1400	2000
633	ತೆಲಗೋಡು	160000	210000	1100000	1300	2000
634	ಬೊಬ್ಬಿಗೆ	190000	260000	1100000	1400	2000
635	ಬರುವೆ	175000	320000	1200000	1500	2000

636	ಬ್ರಾ. ಕೆಪ್ಪಿಗೆ	245000	320000	1450000	1500	2000
637	ಮಳೂರು	165000	260000	1000000	1400	2000
638	ನಾ. ಕೆಪ್ಪಿಗೆ	170000	310000	1450000	1500	2000
639	ಮರಾರಿ	165000	270000	1200000	1400	2000
640	ಮಡದೂರು	160000	220000	1100000	1300	2000
641	ವಳೂರು	165000	260000	1250000	1400	2000
642	ವಳಗೆರೆ	175000	260000	1300000	2500	3000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮಾಠಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
643	ಹೊನಗಲು	185000	310000	1450000	1300	2000
644	ಹೆರಸಲೆಗೆ	175000	220000	1100000	1300	2000
645	ಹರಕೆರೆ	160000	210000	1050000	1400	2000
646	ಹೆಗ್ಗಾರು	175000	210000	1050000	1500	2000
647	ಹೆಬ್ಬೂರು	180000	210000	1100000	1300	2000
648	ಹರದೂರು	165000	210000	1050000	1400	2000
649	ಹೊಸಳ್ಳಿ (ಕ)	190000	220000	1125000	1500	2000
650	ಸಂಕಣ್ಣಶ್ಯಾನುಬೋಗ	230000	300000	1100000	1300	2000
651	ಶಿರಗಲೆ	175000	210000	1000000	1300	2000
ಬಾರಂಗಿ ಹೋಬಳಿ						

652	ಅರವಡೆ	175000	250000	1350000	1400	2000
653	ಅರಳಗೋಡು	150000	200000	1100000	1300	2000
654	ಇಡುವಾಣಿ	185000	300000	1300000	1400	2000
655	ಉರುಳಗಲ್ಲು	170000	200000	1350000	1300	2000
656	ಕಾನುತೋಟ	165000	200000	1350000	1400	2000
657	ಕುಳಕಾರು	170000	210000	1200000	1400	2000
658	ಕಾರ್ಗಲ್	300000	400000	1400000	3200	4000
659	ಕೊಪ್ಪರಿಗೆ	210000	350000	1250000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷ್ಟಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮತಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
660	ಕರುಮನೆ	175000	235000	1100000	1300	2000
661	ಕಣಪಗಾರು	190000	300000	1200000	1500	2000
662	ಕಾನೂರು	180000	325000	1400000	1400	2000
663	ಗುಡಿಹಿತ್ತಲು	220000	310000	1250000	1300	2000
664	ತಲಕಳಲೆ	170000	265000	1100000	1500	2000
665	ನಾಡವಾಡ	165000	280000	1600000	1400	2000
666	ನಾಗವಳ್ಳಿ	225000	280000	1250000	1400	2000
667	ನೆಲಹರಿ	170000	350000	1250000	1300	2000
668	ನಿಟ್ಟೆಹಳೇತೋಟ	190000	255000	1250000	1300	2000
669	ಬಿದರೂರು	170000	320000	1100000	1400	2000
670	ಬಿಳಿಗಲ್ಲೂರು	185000	320000	1250000	3600	4500

671	ಬ್ರಾ ಇಲಕಳಲೆ	180000	300000	1550000	1400	2000
672	ಬಣ್ಣಮನೆ	180000	250000	1250000	1300	2000
673	ಭಾನುಕುಳಿ	200000	360000	1400000	1600	2000
674	ಬಾಳಿಗೆ	160000	250000	1150000	1300	2000
675	ಬಾಳಿಗ್ಗೆರೆ	175000	280000	1150000	1300	2000
676	ಲಿಂಗನಮಕ್ಕಿ	165000	240000	1500000	1600	2000
677	ಸುಳಿಗಳಲೆ	180000	250000	1000000	1500	2000
678	ಮುಪ್ಪಾನೆ	185000	350000	1250000	1400	2000
679	ಮಂಡವಳ್ಳಿ	170000	320000	1375000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮಲಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
680	ಮಳಲಿ (ಬ)	165000	250000	1250000	1300	2000
681	ಹರವಳೆ	180000	300000	1100000	1500	2000
682	ಹೆಬ್ಬೆಲು	185000	220000	1100000	1400	2000
683	ಹೊನ್ನೆಮರಡು	190000	230000	1400000	1600	2000
684	ಹಾಂಸೆ	180000	220000	1100000	1300	2000
685	ಹಾರೋಗೊಪ್ಪ	185000	220000	1100000	1300	2000
686	ಹಾನಗೆರೆ	180000	260000	1150000	1300	2000
ತಾಳಗುಪ್ಪ ಹೋಬಳಿ						
687	ಅರೆಹದ	230000	360000	1550000	1400	2000
688	ಕಣನೆ	320000	420000	1325000	1400	2000

689	ಕಾಗೋಡು	200000	280000	1175000	1300	2000
690	ಕಾನ್ಲೆ	300000	500000	1525000	3500	4000
691	ಕಿಬ್ಬಚ್ಚಲು	220000	400000	1250000	1400	2000
692	ಕುಗ್ಗೆ	350000	520000	1675000	3800	4500
693	ಕುಗ್ಗೆ ಓ.ಊ. 163, 185, 183, 184, 186, 130, 131, 134, 133, 132, 119	480000	700000	2150000	5700	6400
694	ಕುಗ್ಗೆ ಸ.ನಂ. 139	350000	520000	1675000	4000	5000
695	ಕೆಲವಿ	300000	500000	1525000	3500	4000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮರಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
696	ಕೆಂಚನಗೊಂಡನಕೊಪ್ಪ	170000	350000	1375000	1600	2000
697	ಕೆಳಗಿನ ಗೋಳಗೋಡು	195000	250000	1175000	1600	2000
698	ಖಂಡಿಕಾ	350000	550000	1575000	1700	2300
699	ಚೂಣಿಕೊಪ್ಪ	320000	420000	1325000	1400	2000
700	ತಾಳಗುಪ್ಪ	325000	480000	1425000	4300	5000
701	ಋಚಿಟಂಕಾತಿಚಿ ಓ ಊ - 15, 161, 162, 163, 164, 165, 167, 86, 87, 84, 85, 13, 15	460000	720000	2138000	6500	7500
702	ತಡಗಳಲೆ	170000	350000	1375000	1600	2000

703	ತಟ್ಟೆಗುಂಡಿ	320000	420000	1325000	1600	2000
704	ತಲವಾಟ	255000	320000	1325000	1800	2400
705	ಖುಚಿಟತಚಿಣಚಿ ಓ ಊ - 212, 207, 211, 240, 259, 258	325000	450000	1850000	2900	3600
706	ದೊಂಬೆ	215000	420000	1375000	2000	2500
707	ನಾಡಹಳ್ಳಿ ಕೈ	190000	230000	1225000	3500	4000
708	ಪಡವಗೋಡು	200000	400000	1200000	3000	3800
709	ಬಲೇಗಾರು	175000	340000	1125000	1600	2000
710	ಬೆಳ್ಳೆಣ್ಣೆ	180000	225000	1450000	1300	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮರಾಣಿ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
711	ಬರದವಳ್ಳಿ	210000	400000	1325000	2400	3000
712	ಮರತ್ತೂರು	250000	350000	1275000	2000	2500
713	ಒಚಿಡಿಣ್ಣುಸಾಡಿಸ ಓ ಊ - 82, 81, 72, 83, 71, 70,69,68,67,61,59,58,56,55,54,53,52,50,49,48,47,46,45,44,42,41,40,39,36,35,34,33,32,20,19,18,17,13,10,9,6,5,3,2	400000	550000	1650000	3000	3800
714	ಮರತ್ತೂರು ಸ. ನಂ. 176	250000	350000	1275000	2500	3000
715	ಮಂಡಗಳಲೆ	300000	500000	1525000	3500	4000

716	ಯಲಕುಂದ್ಲಿ	320000	420000	1325000	1600	2000
717	ಶಿರೂರು	225000	350000	1150000	1800	2500
718	ಋಷಿಣಾಡಿಣ ಓ ಊ - 114, 95, 96, 97, 98, 99, 100, 120, 88, 89, 90, 110	338000	525000	1400000	2900	3800
719	ಸಸರವಳ್ಳಿ	210000	325000	1200000	1300	2000
720	ಶೆಟ್ಟಿಸರ	260000	400000	1325000	1600	2000
721	ಸಣ್ಣಮನೆ(ತಾ)	200000	280000	1175000	1300	2000
722	ಸುಳ್ಳೂರು	320000	420000	1325000	1400	2000
723	ಸೂರಗುಪ್ಪೆ	320000	420000	1325000	1600	2000
ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಋಷಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಗ್ರಾಮಾಣ ವ್ಯಾಪ್ತಿಗೆ ಬರುವ ನಿವೇಶನ ದರ (ಪ್ರತಿ ಚ.ಮೀ)	ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನಗಳು (ಪ್ರತಿ ಚ.ಮೀ)
724	ಸೈದೂರು	320000	420000	1325000	1400	2000
725	ಶಿರವಂತೆ	310000	430000	1275000	1800	2000
726	ಶುಂಠಿಕೊಪ್ಪ	320000	420000	1325000	1600	2000
727	ಸುಂಕದೇವರಕೊಪ್ಪ	195000	225000	1175000	1300	2000
728	ಹುಣಸೂರು	225000	250000	1175000	1600	2000
729	ಹೊಸಳ್ಳಿ (ತಾ)	205000	300000	1200000	1400	2000
730	ಹುಳೇಗಾರು	215000	300000	1200000	1400	2000
731	ಹಿರೇನೆಲ್ಲೂರು	200000	280000	1175000	1300	2000
732	ಹೊಸಕೊಪ್ಪ	195000	270000	1275000	1300	2000
733	ಹಿರೇಮನೆ (ತಾ)	195000	260000	1175000	1400	2000

ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿಯ ಹೊಸ ಕಂದಾಯ ಗ್ರಾಮಗಳು

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ (ಪ್ರತಿ ಎಕರೆಗೆ)	ತರಿ (ಪ್ರತಿ ಎಕರೆಗೆ)	ಭಾಗಾಯ್ತು (ಪ್ರತಿ ಎಕರೆಗೆ)	ಸ್ಥಳೀಯ ಸಂಸ್ಥೆ ಅಥವಾ ಗ್ರಾಮತಾಣ ವ್ಯಾಪ್ತಿಗೆ ಬರುವ ವಸತಿ ನಿವೇಶನ ದರ (ಪ್ರತಿ ಚ.ಮೀ)	ಸರ್ಕಾರ ಪ್ರಾಧಿಕಾರದಿಂದ ಅನುಮೋದನೆಯಾದ ಲೇಔಟ್‌ನ ವಸತಿ ನಿವೇಶನ ದರ (ಪ್ರತಿ ಚ.ಮೀ)
ತಾಳಗುಪ್ಪ ಹೋಬಳಿ						
1	ಪಡವಗೋಡು	200000	400000	1200000	3000	3800
2	ಕೆಲವಿ	300000	500000	1525000	3500	4000
3	ಮಂಡಗಳಲೆ	300000	500000	1525000	3500	4000
4	ಕೆಂಚನಗೊಂಡನಕೊಪ್ಪ	170000	350000	1375000	1600	2000
5	ಕಣಸೆ	320000	420000	1325000	1400	2000
6	ಸುಳ್ಳೂರು	320000	420000	1325000	1400	2000
7	ಚೂಣಿಕೊಪ್ಪ	320000	420000	1325000	1400	2000
8	ಸೂರಗುಪ್ಪೆ	320000	420000	1325000	1600	2000
9	ಯಲಕುಂದಿ	320000	420000	1325000	1600	2000
10	ತಟ್ಟೆಗುಂಡಿ	320000	420000	1325000	1600	2000
11	ಕಾಗೋಡು	200000	280000	1175000	1300	2000
12	ಸಣ್ಣಮನೆ(ತಾ)	200000	280000	1175000	1300	2000

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ

ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್

೬೩

(ಮೂಲ ದರ)			ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)		
1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900
12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200
16	16000	27100	216	216000	143700
17	17000	27600	217	217000	144300
18	18000	28100	218	218000	144900
19	19000	28700	219	219000	145400
20	20000	29200	220	220000	146000
21	21000	29700	221	221000	146600
22	22000	30200	222	222000	147200

1	2	3
23	23000	30800
24	24000	31300
25	25000	31800
26	26000	32300
27	27000	32900
28	28000	33400
29	29000	33900
30	30000	34500
31	31000	35000
32	32000	35500
33	33000	36000
34	34000	36600
35	35000	37100
36	36000	37600
37	37000	38100
38	38000	38700
39	39000	39200
40	40000	39700
41	41000	40200
42	42000	40800
43	43000	41300
44	44000	41800
45	45000	42300
46	46000	42900

1	2	3
223	223000	147700
224	224000	148300
225	225000	148900
226	226000	149400
227	227000	150000
228	228000	150600
229	229000	151200
230	230000	151700
231	231000	152300
232	232000	152900
233	233000	153400
234	234000	154000
235	235000	154600
236	236000	155200
237	237000	155700
238	238000	156300
239	239000	156900
240	240000	157400
241	241000	158000
242	242000	158600
243	243000	159200
244	244000	159700
245	245000	160300
246	246000	160900

1	2	3
47	47000	43400
48	48000	43900
49	49000	44400
50	50000	45000
51	51000	47500
52	52000	48000
53	53000	48600
54	54000	49100
55	55000	49700
56	56000	50200
57	57000	50800
58	58000	51300
59	59000	51900
60	60000	52400
61	61000	53000
62	62000	53500
63	63000	54000
64	64000	54600
65	65000	55100
66	66000	55700
67	67000	56200
68	68000	56800
69	69000	57300
70	70000	57900

1	2	3
247	247000	161400
248	248000	162000
249	249000	162600
250	250000	163200
251	251000	163700
252	252000	164300
253	253000	164900
254	254000	165400
255	255000	166000
256	256000	166600
257	257000	167200
258	258000	167700
259	259000	168300
260	260000	168900
261	261000	169400
262	262000	170000
263	263000	170600
264	264000	171200
265	265000	171700
266	266000	172300
267	267000	172900
268	268000	173400
269	269000	174000
270	270000	174600

1	2	3	1	2	3
71	71000	58400	271	271000	175200
72	72000	59000	272	272000	175700
73	73000	59500	273	273000	176300
74	74000	60100	274	274000	176900
75	75000	60600	275	275000	177400
76	76000	61200	276	276000	178000
77	77000	61700	277	277000	178600
78	78000	62300	278	278000	179200
79	79000	62800	279	279000	179700
80	80000	63400	280	280000	180300
81	81000	63900	281	281000	180900
82	82000	64500	282	282000	181400
83	83000	65000	283	283000	182000
84	84000	65600	284	284000	182600
85	85000	66100	285	285000	183200
86	86000	66700	286	286000	183700
87	87000	67200	287	287000	184300
88	88000	67800	288	288000	184900
89	89000	68300	289	289000	185400
90	90000	68900	290	290000	186000
91	91000	69400	291	291000	186600
92	92000	70000	292	292000	187200
93	93000	70500	293	293000	187700
94	94000	71100	294	294000	188300

1	2	3	1	2	3
95	95000	71600	295	295000	188900
96	96000	72200	296	296000	189400
97	97000	72700	297	297000	190000
98	98000	73200	298	298000	190600
99	99000	73800	299	299000	191200
100	100000	74300	300	300000	191700
101	101000	74900	301	301000	192300
102	102000	75400	302	302000	192900
103	103000	76000	303	303000	193400
104	104000	76500	304	304000	194000
105	105000	77100	305	305000	194600
106	106000	77600	306	306000	195200
107	107000	78200	307	307000	195700
108	108000	78700	308	308000	196300
109	109000	79300	309	309000	196900
110	110000	79800	310	310000	197400
111	111000	80400	311	311000	198000
112	112000	80900	312	312000	198600
113	113000	81500	313	313000	199200
114	114000	82000	314	314000	199700
115	115000	82600	315	315000	200300
116	116000	83100	316	316000	200900
117	117000	83700	317	317000	201400
118	118000	84200	318	318000	202000

1	2	3	1	2	3
119	119000	84800	319	319000	202600
120	120000	85300	320	320000	203200
121	121000	85900	321	321000	203700
122	122000	86400	322	322000	204300
123	123000	87000	323	323000	204900
124	124000	87500	324	324000	205400
125	125000	88100	325	325000	206000
126	126000	88600	326	326000	206600
127	127000	89200	327	327000	207200
128	128000	89700	328	328000	207700
129	129000	90300	329	329000	208300
130	130000	90800	330	330000	208900
131	131000	91400	331	331000	209400
132	132000	91900	332	332000	210000
133	133000	92400	333	333000	210600
134	134000	93000	334	334000	211200
135	135000	93500	335	335000	211700
136	136000	94100	336	336000	212300
137	137000	94600	337	337000	212900
138	138000	95200	338	338000	213400
139	139000	95700	339	339000	214000
140	140000	96300	340	340000	214600
141	141000	96800	341	341000	215200
142	142000	97400	342	342000	215700

1	2	3	1	2	3
143	143000	97900	343	343000	216300
144	144000	98500	344	344000	216900
145	145000	99000	345	345000	217400
146	146000	99600	346	346000	218000
147	147000	100100	347	347000	218600
148	148000	100700	348	348000	219200
149	149000	101200	349	349000	219700
150	150000	101800	350	350000	220300
151	151000	102300	351	351000	220900
152	152000	102900	352	352000	221400
153	153000	103400	353	353000	222000
154	154000	104000	354	354000	222600
155	155000	104500	355	355000	223200
156	156000	105100	356	356000	223700
157	157000	105600	357	357000	224300
158	158000	106200	358	358000	224900
159	159000	106700	359	359000	225400
160	160000	107300	360	360000	226000
161	161000	107800	361	361000	226600
162	162000	108400	362	362000	227200
163	163000	108900	363	363000	227700
164	164000	109500	364	364000	228300
165	165000	110000	365	365000	228900
166	166000	110600	366	366000	229400

1	2	3	1	2	3
167	167000	111100	367	367000	230000
168	168000	111600	368	368000	230600
169	169000	112200	369	369000	231200
170	170000	112700	370	370000	231700
171	171000	113300	371	371000	232300
172	172000	113800	372	372000	232900
173	173000	114400	373	373000	233400
174	174000	114900	374	374000	234000
175	175000	115500	375	375000	234600
176	176000	120900	376	376000	235200
177	177000	121400	377	377000	235700
178	178000	122000	378	378000	236300
179	179000	122600	379	379000	236900
180	180000	123200	380	380000	237400
181	181000	123700	381	381000	238000
182	182000	124300	382	382000	238600
183	183000	124900	383	383000	239200
184	184000	125400	384	384000	239700
185	185000	126000	385	385000	240300
186	186000	126600	386	386000	240900
187	187000	127200	387	387000	241400
188	188000	127700	388	388000	242000
189	189000	128300	389	389000	242600
190	190000	128900	390	390000	243200

1	2	3	1	2	3
191	191000	129400	391	391000	243700
192	192000	130000	392	392000	244300
193	193000	130600	393	393000	244900
194	194000	131200	394	394000	245400
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.